

July 29, 2020

Bombay Stock Exchange Limited Phiroze Jeejeebhoy Towers Dalal Street, Fort Mumbai 400 001

Sir/Madam,

Ref: Scrip code: 530431

Sub: Submission of copies of newspaper publications under Regulation 47 (1) of the SEBI (Listing Obligations and Disclosure Requirements) Regulations, 2015

Please find attached copies of advertisement published in newspapers as per the provisions of Regulation 47(1) of the SEBI (LODR) Regulations, 2015 regarding scheduled Board meeting dated August 14, 2020 to consider the Unaudited financial results (Standalone & Consolidated) for the quarter ended June 30, 2020.

(i) English: Business Standard

(ii) Kannada: e- Sanje

Request to kindly take the same on record and oblige.

Thanking you,

Yours faithfully, For ADOR FONTECH LIMITED





## 🜎 Margdarshak Financial Services Ltd

118, Dayal Farms, Ganeshpur-Rehmanpur, Deva Road, Chinhat, Lucknow-226019 CIN: U65921UP1996PL019924

Website: www.margdarshak.org.in Email: Margdarshak.lko@gmail.com

Extracts of Financial Results for Half Year ended Sept 30th,2019

As per Regulation 52 (8), read with Regulation 52 (4), of the SEBI (LODR) Regulations, 2015]

	1	I	Fi	gures in INR Lakhs			
SI. No.	Particulars	Half year ending 30th Sept. 2019	30th Sept. 2018	Yyear ended 30th Sept 2019			
_		Unaudited	Unaudited	Unaudited			
1.	Total Income from Operations	3,511.93	3,060.71	3,511.93			
2.	Net Profit for the period (before Tax, Exceptional and/or Extraordinary items)	341.66	674.54	341.66			
3.	Net Profit for the period before tax (after Exceptional and/or Extraordinary items)	341.66	674.54	341.66			
4.	Net Profit for the period after tax (after Exceptional and/or Extraordinary items)	240.68	427.62	240.68			
5.	Total Comprehensive Income for the period [Comprising Profit for the period (after tax) and Other Comprehensive Income (after tax)	237.33	442.18	237.33			
6.	Paid up Equity Share Capital Equity share of Rs. 10/- each	1471	1471	1471			
7.	Reserves (excluding Revaluation Reserve)	2112	1395	2112			
8.	Earnings Per Share (of Rs.10 /- each) (for continuing and discontinued operations) -						
	1. Basic:	0.91	2.84	0.91			
	2. Diluted:	0.89	2.58	0.89			
Nete							

Note.

The above half yearly financial results have been approved by the Audit Committee and Board of Directors in their meeting held on Jul 25, 2020.

The above is an extract of the detailed format of Unaudited half-yearly financials accompanied by I

review report filed with the stock exchange under Regulation 52 of SEBI (LODR) Regulations,2015. The full financials is available on the website of Bombay Stock Exchange(BSE).

The financial statements have been prepared in accordance with INS AD notified under the Companies (Indian Accounting Standards) Rules, 2015 as amended.

4.Management has exercised necessary due diligence to ensure that the said comparative results provide a

true and fair view of its affairs. For Margdarshak Financial Services Ltd

Rahul Jessel Mittra Place: Lucknow Date:July 26,2020 DIN: 01873793

### **CRISIL LIMITED**

**CRISIL** Regd. Office: CRISIL House, Central Avenue, Hiranandani Business Park, Powai, Mumbai - 400 076 An S&P CIN: L67120MH397LC04238 rel.: 022-33423000; Fax: 022-33423001; Website: www.crisil.com; e-mail: investors@cr

NOTICE OF THE 33rd ANNUAL GENERAL MEETING TO BE HELD THROUGH VIDEO CONFERENCE AND OTHER AUDIO-VISUAL MEANS

NOTICE is hereby given that :

Mumbai, July 28, 2020

DTICE is hereby given that:

The 33" Annual General Meeting ("AGM") of CRISIL Limited ("the Company") which was earlier scheduled to be held on Tuesday, April 21, 2020 and could not be held in view of COVID-19 pandemic and nationwide lockdown, is now scheduled to be held on Friday, August 28, 2020 at 4.00 p.m. through Video Conferencing (VQ) and other audio visual means (DAVM) in compliance with the applicable provisions of the Companies Act 2013 and the Rules made thereunder and the Securities and Exchange Board of India (SEBI) (Listing Obligations and Disclosure Requirements) Regulations, 2015 read with General Circular 17/2020 dated April 3, 2020, General Circular 17/2020 dated April 3, 2020 and General Circular 20/2020 dated May 5, 2020, and other applicable circular issued by the Ministry of Corporate Affairs (MCA), and SEBI to transact the business set forth in the revised Notice of the AGM dated July 21, 2020.

circulars issued by the Ministry of Corporate Affairs (MCA), and SEBI to transact the business set forth in the revised Notice of the AGM dated July 21, 2020.

The Company has entered into an arrangement with National Securities Depository Limited ("NSDL") for facilitating conduct of AGM through Video Conferencing (VC) and other audio visual means (OAVM). In terms of Section 108 of the Companies Act, 2013 ("the Act") read with Rule 20 of the Companies (Management and Administration) Rules, 2014 ("the Rules"), as amended, and Regulation 44 of the Securities and Exchange Board of India (Listing Obligations and Disclosure Requirements) Regulations, 2015, the Company has also provided the remote e-voting facility through NSDL.

Electronic copies of the revised Notice of the AGM and Annual Report of the Company for the year ended December 31, 2019 will be sent to all the Members whose email addresses are registered with the Company/Depository Participant(s). Additionally, and subject to delays and availability of postal services, the Company and is a stempt delivery of physical copies to those Members who have not registered their email addresses or have specifically requested for hard copy reports at their registered postal address. The said documents will also be available on the Company's website at <a href="https://www.bscind.acom">www.bscind.acom</a>) and National Stock Exchange of India Limited (www.sciencla.com) and National Stock Exchange of India Limited (www.sciencla.com) and National Stock Exchange of India Limited (www.sciencla.com) and Attropal Y Co & OAVM means only.

The instructions for joining the AGM and e-voting or for casting vote through the e-voting system during the AGM, provided in the revised notice of AGM which will be sent to the shareholders alongwith login credentials. Members participating through VC & OAVM means shall be counted for the purpose of reckoning quorum under Section 103 of the Company.

Members holding shares in dematerialised mode are requested to register/update theory an

To or the Companies Act 2013. The details will also be made available on the Website or the Company.

Members holding shares in dematerialized mode are requested to register/update their email addresses with the relevant Depository Participants. Members holding shares in physical mode are requested to update their email addresses with the Company's Registrar and Share Transfer Agent (RTA), KFin Technologies Private Limited at einward.is@kfintech.com with a copy to investors@crisil.com by sending a scanned copy of the signed request letter mentioning their Poilo No., name, scanned copy of the share certificate (front and back), PAN (selfattested scanned copy of PAN card), AADHAR (self-attested scanned copy of Adarbar card) for registering fleri email address. The login credentials for casting the votes through e-voting fail be made available to the members through email at their registered email addresses as mentioned above.

Members are requested to note that the Board of Directors at their meeting held on February 11, 2020 had recommended a final dividend of ₹ 13 per equity share. The final dividend subject to approval of the Members at the AGM, will be paid on September 2, 2020. The book closure of April 7, 2020 to April 8, 2020, announced earlier, by the Corpany for the purpose of determining the entitlement of shareholders for the final dividend, will remain unchanged. Members are encouraged to use the Electronic Clearing Services (ECS) for receiving dividends. Members desirous of availing ECS facility for payment of dividend may download the required ECS mandate form from the website of the Company, www.crisil.com.

www.crisil.com.

The revised Notice of AGM and Annual Report of the Company, for the year ended December, 2019 will be sent to the members in accordance with the applicable laws on their registered hall addresses in due course. The above information is being issued for the information and nefit of all the members of the Company and is in compliance with the MCA Circular(s) and a SEBI Circular.

For CRISIL Limited

Minal Bhosale Company Secretary ACS 12999

### KAJARIA CERAMICS LIMITED

Regd. Office: SF-11, Second Floor, JMD Regent Plezz, Mehrauli Gurgaon Road Village Sikanderpur Ghosi, Gurgaon, Haryana-122001, Tel.: +91-124-4081281 Email id: investors@kajariaceramics.com Website: www.kajariaceramics.com

### NOTICE

Pursuant to Clause 47 of the SEBI (Listing Obligations and Disclosure Requirements) Regulations, 2015, Notice is hereby given that the meeting of the Board of Directors of the Company will be held on Friday, August 7, 2020 at its Corporate office situated at J-1/B-1(Exth.), Mohan Co-operative Industrial Estate, Mathura Road, New Delhi-1/10044, inter-alia, to consider and approve the Unaudited Financial Results of the Company for the quarter ended June 30, 2020.

The above details of the said meeting are also small the said meeting are also small to the company for the quarter ended June 30, 2020.

The above details of the said meeting are also available on the website of the Company i.e. www.kajariaceramics.com and also at website of the stock exchanges www.nseindia.com and

For Kajaria Ceramics Limited

R.C. Rawat COO (A&T) & Co. Secretary

## Navi Mumbai Municipal Corporation

Re-Tender Notice No. NMMC/EE(KK/TBR) /53/2019-20 Estimated Cost (Rs.) Name of Work No 63715) providing & fixing m s grill on bathway at sector 11, 12A in ward no 51 at 3 73 920/ pathway at sector 11, 12A in ward no 51 at koperkhairne ward. (63710) providing & fixing benches at sect 11 jogging track in ward no 51 at koperkhairne 2 2 jogging track in ward no 51 at koperkhaime ward.

(64133) Improvement of Gutter near a Ramakant tandel house in bonkode gaon in ward no 50 at koperkhaime ward.

(63789) providing & fixing m s grill on pathway at sector 15 in ward no 51 at koperkhaime ward.

(63812) Supplying & spreading River sand for playing area near toilet, khadi road ward no.39, koparkhaimen ward.

(64403) Repairs & improvement of gutter from Vikas floor mill to Room No.256 at Sector-05 in ward No.47 in Koprkhaime.

or further details and information required in respect of above ender, please visit to website www.maharashtra.etenders.in alter of Publication: 28 /07 /2020 Signate of Publication: 28 /07 /2020 Signate of Company of the control of 4,12,090/

Executive Engineer (KK/TBR)

NMMC/PR Adv no.1926/2020 Navi Mumbai Municipal Corpor.

## MORARKA FINANCE LIMITED CIN: L67120MH1985PLC035632

NOTICE OF 35<sup>™</sup> ANNUAL GENERAL MEETING

eld on Monday, August 31, 2020 at 12:00 p.m. ther Audio Visual Means ("OAVM") to transact the I

VC/DUMP Audio Visual Means ("CWMM") to transact the businesses as set out in the topic of AGM without being circulated for convening the AGM.

view of the continuing COVID-19 pandemic, the Government of India, Ministry of propriate Affairs, vide is Circular No. 142020 dated Age is 2,020, Circular No. 172200 and the Age is 2,020 and Circular No. 202002 dated Age is 2,020, Circular No. 172200 and the Age is 2,020 and Circular No. 202002 dated May 5, 2020 and also Securities and propriate Affairs. 2,020 and Circular No. 202002 dated May 5, 2020 and also Securities and propriate Age is 2,020 and Circular No. 202002 dated May 5, 2020 and also Securities and propriate Age is 2,020 and 2020 and 2

ction 103 of the Companies Act, 2013.

Company is providing monde e-voling facility ("remote e-voling") to all its members is their voles on all resolutions as set out in the Notice of AGM. Additionally, the Company is widing the facility of voling through e-voling system during the AGM. e-voling's Dealble codure for remote e-voling is e-voling at the AGM is provided in the Notice of the AGM. assed Memberly of how have not registered their e-mail adresses with the Company pository, are requested to please follow the below instructions to register their e-mail dress for obtaining Ammal Report and rolo prodestils for e-voling.

driess for obtaining Annual Report and login details for e-voling.

For members holding shares in Physician mode please provide necessary details like Follo No. and Name of shareholder by email to investions@morarkafinance. in Members holding shares in Denath mode can get heir e-mail 10 rejestered by contacting their respective Depository Participant of by email to investions@morarkafinance in e-vestions. The provided of their provided in their respective Depository Participant of by email to investions@morarkafinance in e-vestions. The provided in the provided in a control of their provided in accordance with the applicable laws on their registered e-mail addresses in excursive.

due course.

If you have any queries or issues regarding altending ASBA & e-voling from the e-voling System, you may refer the Frequently Asked Questions (FAQs\*) and e-voling manual available at www.eventingrinds.com, under help section or write an emprave available to the eventingrinds.com, under help section or write an emprave help designed and the properties of the experiment of the properties of the

Himgauri S. Behera
Company Secretary & Compliance Officer Date : 27th July, 2020

### FOOD CORPORATION OF INDIA भारतीय खाद्य निगम

TENDER NOTICE

TENDER NOTICE
For and on behalf of Food Copposition of India, General Manager (Maharashira), invites Online Tenders' under TWO BID SYSTEM through - Fendering for appointment of Handling & Transport Contractor at MSWC Dhule. Tender form and descriptive NIT can be viewed on "www.fci.gov.in" 8. "www.appours.gov.in".
Note: Last date for online sale and submission of tender form upto 16:00 hrs. on 17.08.2020.

Date: 28.08.7020

Date: 28.07.2020

ELEGANT MARBLES AND GRANI INDUSTRIES LIMITED 9676/24960771/24911144 Fax: 91-22-24930

Registered Office: E-7/8, RICU Procurements

Cin: L140/RISB4PLCOSSIA website: www.elegantmaruses.com.

Cin: L140/RISB4PLCOSSIA website: www.elegantmaruses.com.

Tel: 24939678/2490771/24911144 Fax: 91-22-24930782

Tel: 24939678/2490771/24911144 Fax: 91-22-24930782

Tel: 24939678/2490771/24911144 Fax: 91-22-24930782

Tel: 24939678/2490771/24911144 Fax: 91-22-24930782

Sub: Transfer of Equity sharmers of the Company to Investor Education and Protection Fund (EPF) Authority

This notice is published pursuant to the provisions of the Investor Education and Protection Fund (EPF) Authority

The Ruse, amongstoft her matters, continue provisions for transfer and Redundy Ruse; 2016.

The Ruse, amongstoft her matters, continue provisions for transfer of all shares in resport which dvidend has not been paid or claimate for event consecutive years or more than the protection of the Protection Fund (EPF) Authority, and shares in respect of which dvidend had remained being and the Protection Fund (EPF) Authority, and shares in respect of which dvidend had remained brained for seven consecutive years or more at the dost distinct of transfer had to the Protection Fund (EPF) Authority, and the protection of the Protection Fund (EPF) Authority, and the protection of the Protection Fund (EPF) Authority, and the protection of the Protection of

For Elegant Marbles and Grani Industries Limite

### PUBLIC NOTICE

hereby given that, Mr. Kishor N. Jan along with Mr. Dipesh Kishor Janikus 14 to Club Aquaria, Devidas Road. Borivali (W), Mumbai 400 103, diec on 05/02/2019 and his sor Kishor Jan Banagarah Banagarah

Advocates, High Cour Office No.15, 2nd Floo Sujat Mansion, S.V.Road Andheri(W), Mumbai 58 Ph:26244850/26248632

PUBLIC NOTICE

se is nereby given to public at large to SMT AMALA VIJAY SATGHARE water of a Flat, bearing Flat No. B/101 First Floor of Ananddham Co-opera owner of a "rad Gelening male No. 5 or 1 on the owner of a "rad Gelening male No. 5 or 1 on the Marketing Sooley! Intelligent and bearing Starvey No. 10(Servey No. 10(Servey No. 10(Servey No. 10(Servey No. 10(Servey Mo. 10(Servey Mo. 10(Servey Mo. 10) of the Servey No. 10(Servey Mo. 10) of the Servey of the dead of interest in the capital property of the and nitrests in the capital property of the soal feel price native ferred to as "the soal Feel property". After the death of Servey More 1 of the Servey No. 1 of the Ser

ntioned nereinabove. virtue of this PUBLIC NOTICE we y vidua of this PUBLIC NOTICE: we no travely vinide claims and/or objections from bublic in general, having any interest, tille, raw yights in the said prosperty of any albure, in whatever capacity should contact t below mentioned address along with locumentary evidence in support of their laims, within 14 days is more the date of ubfollation hierard. DHURIB & ASSOCIATES Advocates, Accountains, Engineers 24 Chandresh Vandan CHS LLIS, Sanuykte, Nagar Acholar Kosa Nallasopane (24 401209 Tel. 7788875444 email dhuri, shakhavilgredfilmal.com Date: 28.017.2020.

### KAMADGIRI FASHION LIMITED

CIN - L17120MH1987PLC042424

Regd. Office: B-104, The Qube, off M.V. Road, Marol, Andheri (East), Mumbai - 400059

EXTRACT OF AUDITED FINANCIAL RESULTS FOR THE QUARTER AND YEAR ENDED ON MARCH 31, 2020

31-Mar-20 31-Mar-19 31-Mar-20 31-Mar-19 7,382.13 8,717.2 29.338.3 Net Profit/(Loss) for the period (before Tax, Exceptional and/or Extraordinary items) Net Profit/(Loss) for the period (after Exceptional and/or Extraordinary items) Net Profit/(Loss) for the period after Tax 737.03 (208.18) 318.72 (488.02) (261.58) 318 72 (541 42) 737.03 after Exceptional and/or Extraordinary items) (395.68) 471.18 (189.29)192.35 Total Comprehensive Income for the period (Comprising Profit / Loss) for the period (after tax) and other Comprehensive Income (after tax) Equity Share Capital 17.55 586.94 (3.38) 586.94 Other Equity Earnings Per Share (of ₹ 10/-each) 3,283.45 3,801.14

above is an extract of the detailed format of the financial results for the Quarter and Year ended March 31, 2020 line above is an extract or the detailed format of the infancial results for the Judicial real note at elected wathfact of Lectuckinape, under Regulation S3 of the Securities and Exchange Board of India (Listing Obligations and Disclosure Requirements) Regulations, 2015. The full format of financial results for the Quarter and Year ended March S1, 2020 is available on the website of Stock Exchange I.e. www.wisefindic.acm and on the website of the Company i.e. www.

KBINDBIA.COM.
The figures for the current quarter and the quarter ended March 31, 2019 are the balancing figures of the full financial year ended March 31, 2020 and March 31, 2019, respectively and published third quarter ended December 31, 2019 and December 31, 2018 respectively.

ador FONTECH

Ador Fontech Limited

NOTICE

use Board of Directors of Ador For Limited has been scheduled by audio conference mode in term MCA circular dated March 19, 2 and June 23, 2020 on Friday, Au 14, 2020 to consider the Unaud financial results (Standalone a Consolidating for the quarter end March 20, 2000, and June 23, 2000, and June 24, 2000 to Scheduled Standalone at Consolidating for the quarter end March 20, 2000.

Pradio Kumar Goenka July 27, 2020 Chairman & Managing Director

Ajmera Realty & Infra India Limited

CIN: L27104MH1985PLC035659

Regd Office: 2nd Floor, Citi Mall, New Link Road, Andheri (W), Mumbai - 400 053
Tel: +91-22-66984000 | Fax : +91-22-26325902 | Website: www.aril.co.in | E-mail Id: investors@ajmera.com

(Rs. in Lakhs)							
		Consolidated			Standalone		
Sr. No.		Quarter Ended	Quarter Ended	Year Ended	Quarter Ended	Quarter Ended	Year Ended
"	Ϋ́  [		30-Jun-19	31-Mar-20	30-Jun-20	30-Jun-19	31-Mar-20
		Unaudited	Unaudited	Audited	Unaudited	Unaudited	Audited
1	Total Income From Operations	4,016	9.574	35,061	3,996	9,373	32,618
2	Net Profit/ (Loss) for the period			· ·			
	(before Tax, Exceptional items )	276	1,380	4,266	264	1,180	3,771
3	Net Profit/ (Loss) for the period before Tax						
	(after Exceptional items )	276	1,380	4,266	264	1,180	3,771
4	Net Profit/ (Loss) for the period after tax						
	(after Exceptional items)	210	1,026	3,270	198	826	2,822
5	Total Comprehensive Income for the period						
	(Comprehensive Profit/Loss) for the period (after tax) and						
	Other Comprehensive Income (after tax)	210	1,026	3,253	198	826	2,805
6	Paid up Equity Share Capital	3,548	3,548	3,548	3,548	3,548	3,548
7	Reserves (excluding Revaluation Reserve) as shown in						
	the Audited Balance Sheet of the previous year			60,823			55,081
8	Earning per Share (of Rs.10 each)						
	(for continuing and discontinued operations)						
1	1) Basic	0.59	2.89	9.17	0.56	2.33	7.91
	2) Diluted	0.59	2.89	9.17	0.56	2.33	7.91

The Company is engaged in only one segment viz. "Real Estate /Real Est reportable segment as per IND AS -108 "Operating Segments".

en as per into As 1000 personal ysegments.

personal per impacted due to outbreak of COVID-19 Pandemic and consequent lockdown from March, 2020 III date, It has caused in disruption in ures, cost overuns and high interest cost which has impacted the profitability during the quarter under review. However, the construction sites grad for mid May, 2020 and head office is also resumed partially from the month under 2020 with messesary precautions relating to hygiend ly from the month under 2020 with messesary precautions relating to hygiend.

For Ajmera Realty & Infra India Ltd

2004SIDIS of aire insolvensly atria beamoupos code, 2016 and regulations made thereunder, a meeting of the Company, chaired by the resolution Prodessing of the Company will be held on Friday 31" July, 2020 inter-alia to consider and approve the audited financial approvement of the Company for the quarter and peat and 1" March, 2020.

For Uttam Value Steels Limited Place: Mumbil

Uttam Value Steels Limited Regd. Office: Uttam House, 69, P. D' Mello Road, Mumbai-400 00 CIN: L27100MH1970PLC014621

NOTICE

For Uttam voice. Mace: Mumbai Date: 28<sup>th</sup> July, 2020 (Ram Ga Associate Vice Presider Company Secre

EXTRACT OF THE STANDALONE AND CONSOLIDATED UNAUDITED FINANCIAL RESULTS FOR THE QUARTER ENDED 30TH JUNE, 2020

			oonoonaatea			otanialione		
l	Sr. No.	Particulars	Quarter Ended	Quarter Ended	Year Ended	Quarter Ended	Quarter Ended	Year Ended
ı	'''		30-Jun-20	30-Jun-19	31-Mar-20	30-Jun-20	30-Jun-19	31-Mar-20
ı			Unaudited	Unaudited	Audited	Unaudited	Unaudited	Audited
ı	1	Total Income From Operations	4,016	9,574	35,061	3,996	9,373	32,61
l	2	Net Profit/ (Loss) for the period (before Tax, Exceptional items )	276	1,380	4,266	264	1,180	3,77
l	3	Net Profit/ (Loss) for the period before Tax (after Exceptional items )	276	1,380	4,266	264	1,180	3,77
l	4	Net Profit/ (Loss) for the period after tax (after Exceptional items)	210	1,026	3,270	198	826	2,82
l	5	Total Comprehensive Income for the period (Comprehensive Profit/Loss) for the period (after tax) and						
ı	1	Other Comprehensive Income (after tax)	210	1,026	3,253	198	826	2,80
ı	6	Paid up Equity Share Capital	3,548	3,548	3,548	3,548	3,548	3,54
l	7	Reserves (excluding Revaluation Reserve) as shown in the Audited Balance Sheet of the previous year			60,823			55,08
	8	Earning per Share (of Rs.10 each) (for continuing and discontinued operations)						
ı	1	1) Basic	0.59	2.89	9.17	0.56	2.33	7.9
ı		2) Diluted	0.59	2.89	9.17	0.56	2.33	7.9
ı	Notes		•					

# **IGST crackdown: Exporters cry foul**

Say they are being harassed by the authorities even as 1,500 who claimed bogus GST refunds are untraceable

Particular and the control of the control of their colleagues after 1,500 were found to have claimed bogus goods and services tax (GST) refunds. Around 5,500 exporters have been identified as 'risky' and are bearing the brunt of physical checks of their consignment. They have been told to submit volumes of documents besides facing blockage of IGST credits. Exporters have alleged that the authorities are asking for over 1,000 documents, in some case, for verification, arguing that the default is mainly on the side of suppliers rather than exporters.

The absence of an invoice matching.

than exporters.

The absence of an invoice matching system under GST has led to the fraud. The Federation of Indian Exports Organisations (FIEO) has taken up the matter with the ministry of finance and department of commerce. It has called for immediate release of refunds, while seeking efforts to trace missing exporters using the document trails. It attributed the non-compliance

It attributed the non-compliance, in some cases, to the suspension of invoice matching mechanism under



THE ALLEGATIONS

■ Exporters claim GST default by suppliers

matching and rating prevented such fraud

**= 5,500** exporters identified as 'risky' facing 100% Custom inspection of consignments and blockage of IGST credits ■1,474 'risky exporters' claimed IGST refunds

■ Govt refutes allegations of harassment

GST, as exporters were not aware that liquidity was a big challenge, and the GST, as exporters were not aware that their suppliers did not pay GST.

"An exporter may be at risk for various reasons, with one prime reason being that either the supplier or suppliers' supplier has not deposited GST. Several exporters were not aware that the suppliers did not pay GST. They could not confirm that as GSTR2 (purchase returns) and GSTR3 (input-output returns) forms have been suspended," Alay Sahai, director general (DG) and chief executive officer (CEO), FIEO, told Business Standard.

liquium; v.... government should acknowieuge, ... and assist exporters. In view of technical glitches on the GST network (GSTN) portal, the government had suspended the detailed return forms - GSTR 2 (purchase) and GSTR 3 (sales purchase return) in November 2017. Returns flied under forms GSTR-itsales) and GSTR 2 had to ensure that the claims made by taxpayers are correct. FIEO, told Business Standard. He added that at this point of time,

payers are correct.

According to the ministry of finance, as many as 1,474 exporters,

termed 'risky', claimed IGST refunds termed 'risky', claimed IGST refunds worth 2,202 crore. These exporters include some 'seven-star' names — five based in Delhi and one each in Kolkata and Mumbai. Overall, a bulk of the frauld cases — 1,125 — are from Delhi Gilowed by Surat, which had 21s cases, Thane (28), Faridabad (15), and Kolkati (11). A finance ministry official said the claims of harassment are false and come from risky exporters lobbying with prominent trade associations. The 'risky' exporters have been

The 'risky' exporters have been asked to deposit volumes of documents. "If I have taken supplies from 50

suppliers in the last 12 months, and 10

suppliers in the last 12 months, and 10 items from each supplier, that makes it 500 documents for that only. In many cases, they want supplier details also, which is quite voluminous, especially in this hour of crisis," said an exporter. Besides, the supplier rating mechanism under GST remained non-functional, three years down the line. "The GGST Act has a provision of rating suppliers based on compliance, which, for various reasons, has not been implemented till date. If that was the case, several suppliers would have been blacklisted by now. It is a system lacunae that is causing this problem," said Sahai.

FIEO has urged the commerce department and finance ministry to use existing data from PAN card, income tax, customs, Directorate

use existing data from PAN card, income tax, customs. Directorate General of Foreign Trade (DGFT) and GSTN to trace missing exporters. "All the documents and information available with different agencies should be pooled to trace them and bring them to book. This will help the entire exporting community." FIEO urged the government in a letter. It has also asked for issuance of showcause notice to these exporters for cancellation of the import-export code (IEC) by the DGFT.

## Centre released ₹1.6-trillion GST compensation to states in FY20

INDIVIAL DHASMANA

The Centre on Monday The Centre on Monday revealed that ir released around \$14,000 crore to states as compensation for their losses due to the goods and services tax (GST) for March 2020. This takes the total compensation released for financial year 2019-20 (FY20) to \$1.65 trillion, register, acceptable store.

20 (FY20) to \$1.65 trillion, against a cess collection of \$95,444 crore for this purpose. The Centre had released \$1.51 trillion for April-February period of FY20. The payment for March was delayed because of inadequate collections from the compensation cess. The biggest slice of the compensation went to Maharashtra at \$19.33 cross for EV20 showed. ₹19,233 crore for FY20, showed data released by the finance

data released by the finance ministry on Twitter.

Last month, the Centre had released \$36,400 crore as GST compensation to the states and Union Territories for three months till February. For the April-November 2019 period, the Centre had already released \$11.5 trillion to the states. ₹1.15 trillion to the stat The Centre had released

The Centre nau reteaseu €69,275 crore in FY19 and ₹41,146 crore in FY18 as compensation for GST, rolled out on July 1, 2017. The cess collections in FY20, FY19 and FY18 was #825,444 crore, \$95,081 crore, and \$62,611 crore, respectively.

As the compensation requirement of the states was

requirement of the states was lower than the collection in the first two years, 447,271 crore had remained unutilised. This, cou-pled with unallocated IGST col-lections, came in handy for the Centre to compensate states. Under the GST law, states

any loss of revenue in the first five years of its implementation. The shortfall is calculat-ed assuming a 14 per cent

GST MOP-UP Figures in brackets: Cess surplus (054 95,551 95,081 69,275 (25,8 62,596 41,146 (ZI,4

2018-19

### FY20: HIGHEST COMPENSATION REQUIREMENT ₹cr Maharashtra 19,233 Karnataka 18,628 14,801 Tamil Nadu 12,305 Punjab 12,187 Uttar Pradesh 9.123 9,123

annual growth in GST collec-tions by states over the base year of 2015-16. Under the GST structure, taxes are levied under the 5, 12,

taxes are levied under the 5, 12. Is and 28 per cent slabs. On top of the highest tax slab, a cess is levied on luxury, sin and demerit goods and the proceeds from this are used to compensate states. There were no differences between the Centre and states with regard to compensation payment in P718, F19, and the first four months of FY20. However, with the revenue mop-up from the compensation cess falling short, the Centre held back fund transfers to states begin ning in August 2019.

## 'Realisation of export proceeds not binding for DBK on re-exports'



T N C RAJAGOPALAN

We had purchased a duty credit scrip from the market and utilised it for paying duty on import of goods. Later, the the duty credit scrip was

obtained through misrepresentation. Can we be made liable for payment of duty or penalty? Can the goods we imported be confiscated?

confiscated?

No. A licence or duty credit scrip obtained through misrepresentation is voidable but not void till it is cancelled. So long asthe transferee had purchased the duty credit scrip duly issued bythe competent authority and it was valid on the date of payment of duty by the transferee, the duty demand from the transferee importer, or confiscation or levy of penalty on the transferee importer, cannot be transferee importer, cannot be transferee importer, cannot be sustained. In this connection,

please refer to the case of East India Commercial Co. Ltd. Calcutta vs Collector of Customs, Calcutta 1983 (13) ELT 1342 (SC). This Supreme Court judgment has been followed in judgment has been followed in many subsequent cases, such as Deep Exports [2016 (338) ELT 742 (Tri.Del.)], Indian Acrylics Ltd. [2015 (325) ELT 753 9Tri. Ahd)], and Patiala Castings Pvt. Ltd. [2012 (283) ELT 269 (Tri.Del.)].

credit scrip issued on the basis of a Chartered Accountant certificate? Do the officials put it through any other checks?

The authorities may check the The authorities may check the application to examine whether prima facie, the services exported are eligible for the benefits, and for any other obvious errors in the application and the Chartered Accountant Essides, as per Para 3.19 of the FTP and Para 3.17 of the HBP, 10 per cent of the scrips issued every month will be selected for scrutiny. The authorities can call for the original physical documents for examination in detail. If they find any discrepancies or deficiencies, the applicant will be asked to rec-

applicant will be asked to rec-

tify them. In case of excess availment of rewards, the

In order to incur a reduced

In order to incur a reduced export obligation under the EPCG scheme, we propose to pay IGST on imports of capital goods? Bit allowed? Yes, provided you do not take input tax credit of the IGST paid. As per Para S.O.I(d) of the FTP, "in case Integrated Tax and Compensation Cess are paid in eash on imports under EPCG, incidence of the said Integrated Tax and Compensation Cess would not Compensation Cess would not be taken for computation of net

We want to re-export imported goods found defective. As we had not paid the foreign supplier, we had obtained a GR waiver from the bank. Can we get drawback of 98 per cent of the duties paid? 98per cent of the duties paid? Yes, provided you comply with the conditions specified under Section 74 of the Customs Act, 1962 read with Re-export of Imported Goods (Drawback of Customs Duties) Rules, 1995. Under the rele vant provisions, there condition that you must realise the export proceeds.

JYOTHY LABS LIMITED
(Formerly known as Jyothy Laboratories Limited)
CIN: L24240MH1982PLC128851
Regd. Office: 'Ujala House', Ram Krishna Mandir Road, Kondivita,
Andherl (E), Mumbai – 400 059.
Tel: 022-68982800; Fas: 022-68982805;
Email Id: secretarial@jyothyty.com; Website: www.jyothylabs.com

Email Id: secretarial@yothy.com; Website: www.jvothylabs.com
Notice
Pursuant to Regulation 20 read with Regulation 47 and other relevant
Regulations of the SEBI (Listing Obligations and Discosure
Regulariments) Regulations. 2015. NOTICE is hereby given that a
meeting of the Board of Directors of Judyth Labs Limited (Formerly
known as Jvothy Laboratories Limited) is scheduled to be held through
video conferencing on Wednesday, August 5, 2020, inter-alia, to
consider and approve the Unaudited Financial Results of the Company
on Standalone and Consolidated basis for the quarter ended June 30,
2020, with limited review thereon by the Statutory Auditors of the
Company.

Company.

The aforesaid intimation can also be accessed on the website of the Company i.e. <a href="www.lyothylabs.com">www.lyothylabs.com</a> and on the website of the Slock Exchanges i.e. <a href="www.bseindia.com">www.bseindia.com</a> For Jyothy Labs Limited (Formerly known as Jyothy Laboratories Limited)

Shreyas Trivedi Head - Legal & Company Secretary

4 JETYRE

Regd. Office: Jaykaygram, PO - Tyre Factory, Kankroli-3 Email id: investorjktyre@jkmail.com li-313 342 (Raiasthan

NOTICE FOR SHAREHOLDERS

NOTICE FOR SHAREHOLDERS

Notice is hereby given that pursuant to Section 124 of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016, as amended upto date (Rules), all shares in respect of which dividend has not been paid or claimed for seven consecutive years or more shall be transferred to Investor Education and Protection Fund (IEFF) Authority.

The Company has sent specific communications to the concerned shareholders at their latest available addresses whose shares are liable to be transferred to IEFF authority during the FY 2020-21 for taking appropriate action. The complete details of such shareholders at E.e., names and folio number or DP ID-Client ID etc., are also available on the website of the Company at www.jktyre.com. Similar details are also available

Company at <a href="https://www.jktyre.com">www.jktyre.com</a>. Similar details are also available on the website of the company for shares already transferred to the IEPF Authority.

The concerned shareholders, holding shares in physical form, may note that the Company would be issuing duplicate share certificate(s) in lieu of the original share certificate(s) held by them, for the purpose of transfer of shares as above and upon them, for the purpose of transfer of shares as above and upon such issue, the original share certificate(s) will stand automatically cancelled and will be deemed non - negotiable. The shareholders may further note that the details uploaded by the Company on its website should be regarded and shall be deemed adequate notice in respect of issue of the duplicate share certificate(s) by the Company for the purpose of transfer as aforesaid. For shares held in demat form, the respective demat account will be debited and such shares, will be transferred to the demat account of the said Authority. In case the Company does not receive any communication from the concerned shareholders by, 26th August 2020 the Company shall transfer the shares to IEPF Authority as required.

Upon transfer of shares, the shares can be claimed back from IEPF Authority in accordance with procedure and on submission of documents as prescribed in the Rules, for which details are available at www.ijecf. (pox.ii.).

Prome: 02862-02900330011 for UK Tyre & Housteries LIAD Feat to the shares.

CIN: L67120RJ1951PLC045966; Website: www.jktyre.com

ONGC Petro additions Limited

White Bring Cooperative Housing Scooly Limited RC: Data Road Alexand

OF BL

OF BL

**GUJARAT STATE FERTILIZERS & CHEMICALS LIMITED** 

Fertilizernagar - 391 750, Vadodara, Gujarat, India. CIN: L99999GJ1962PLC001121 • www.gsfclimited.com

Notice is hereby given pursuant to Regulation 29 read with Regulation 47 of th SEBI (Listing Obligation and Disclosure Requirements) Regulations, 2015, that th Meeting of Bload of Directors of Guizet State Fertilizers. A Chemicals Limited is scheduled to be held on Wednesday, the 12° August, 2020 inter-aila to conside and the correction of the Unaudited Financial Results for the quester ended or 30° June, 2020.

For Gujarat State Fertilizers & Chemicals Limited CS V. V. Vachhrajani Company Secretary & Sr. Vice President (Legal)

Sr. Vice President (Legal
The notice is also available on Company's website www.gsfclimited.com an
corporate announcement section of stock exchange's website www.nselndia.com
and www.bseindia.com.

ரு COSMO FILMS

COSMO FILMS LIMITED

Regd. Off: 1086, DLF TowerA, Jasola District Centre, New Delhi-110025

Con. 1, 1931-104 (1974FCL009535, Tol 1-11-4934949 Faz: 011-4934949 Faz: 011-493494 Faz: 011

UNCLAIMED AND TRANSFER OF EQUITY SHARES TO THE IEPF AUTHORITY Shareholders are heavy informed that pursuant to the provision of Section 124(6) of the Companies Art, 2013 (The Act) read along with the inwestor Education and Prosicion Frum Authority (Accounting, Audit, Transfer and Factoring Place, 267 fell (EPF, Reles) and subsequent amendment thereby, the dividend declared during the financial year 2012-13, with nemainer amendment thereby the consideration of severy places will be considered for a perior or after 30th October 2020. The corresponding shares on which dividend was unclaimed for seven consecutive wareas will abole transferred as por the productions set out in the many areas will alobe transferred as por the productions set out in the many areas will alobe transferred as por the productions set out in the many areas will alobe transferred as por the productions set out in the many and the production of the production of the production of the production of the production and the production of the pro

years will also be transferred as per the procedures set out in the rules. The Company will not transfer such shows the LIFE where the six specific order of Cou-trhound restaining transfer of such shows or where the shares are hypothecated plading under the Depositionise Act, 1996. In compilizing the LIFE Fig. 18, the company has communicated individually to it consensed shareholders and dealled restain shares lable to the transferred to IEFE asks available on our website. Shareholders concerned may refer to the web-like high-low-coordination conshareholders information to verify the details of their share liable to be transferred to IEFE authority. Shareholders are necessated to claim for final dividend declared during the financial ye 2012-13 and onwards before the same is transferred to the IEFE.

2012-13 and onwards before the same is transferred to the IEFF.

Concerned shareholders, choling shares in physical form and whose shares are likelite to be praintened to IEFF may note that the Company would be issuing deplicate share conflictancy), in like of original held by them for the purpose of imater of shares to IEFF and upon solit, same, the Company shall inform the depository by way of corporate action to convert the hopkidate share conflictancies into DEMAT from and transfer in favour of IEFF. The original share certificiate(s) which are registered in the name of original shareholders will stand alternative control of the IEFF. Shareholders may be considered to the company that inform the depository is way of corporate action for transfer of shares in shour of the Denetal account of the IEFF. Shareholders may note that the Company that inform the depository is way of corporate action for transfer of shares in shour of the Denetal account of the IEFF. Shareholders may note that the Original shareholders and the shareholders are the company and no colain shall be against the company.

For any queries on the subject matter, you may e-mall us investor-relations@cosmoffins.com or contact the Company's Registrar and Transfer Ag Mis Alankit Assignments Limited at 4E/2, Alankit House, Jhandewalan Extension, I Debi-110055, Emaint-tradiallankit community.

Jyoti Dixit Company Secretary

FOOD CORPORATION OF INDIA

Date: 28.07.2020

KISAN MOULDINGS LIMITED

E-mail: c. kisan@kisangroup.com: Web-aile: www.kisangroup.com
Wintel
Pursuant to Regulation 29 & 47 of the SEBI (Listing Obligations and Disclosure
Requirements) Regulations, 2015, Notice is hereby given that at Meeting of the
Board of Directors of the Company will be held on Friday, July 31, 2020, Intel
Isla, to consider and approve the Audited Financial Results of the Company for
The said Notice can also be accessed on the Company's website at
www.kisangroup.com and on the Slock Exchange website at www.besinide at www.kisangroup.com and on the Slock Exchange website at www.besinide.si
For KISAN MOULDINGS LIMITED
Self-

Dharak Mehta Company Secretary & Compliance officer

KAJARIA CERAMICS LIMITED

KAJAKIA CERAMICS LIMITED
CIN: L2694H1968F(L056H1968F)
Regd. Office: SF-11, Second Floor, JMD Regent Plaza, Mehrauli Gurgaon Road
Villags Skanderury Grosi, Gurgaon, Haynan-12001, Tel: -91-124-4091281
Email di: investors@kajariaceramics.com Website: www.kajariaceramics.com

NOTICE
Pursuant to Clause 47 of the SEBI (Listing Obligations and Pursuant to Clause 4 7 of the SED (Listing Obigations and Disclosure Requirements) Regulations, 2015, Notice is hereby given that the meeting of the Board of Directors of the Company will be held on Friday, August 7, 2020 at its Corporate office situated at J-1/B-1 (Extn.), Mohan Co-operative Industrial Estate, Mathura Road, New Delhi-110044, Inter-alia, to consider and approve the Unaudited Financial Results of the Company for the quarter ended June 30, 2020.

The above details of the said meeting are also available on the website of the Company i.e. www.kajariaceramics.com and also at website of the stock exchanges www.nseindia.com and ww.bseindia.com

For Kajaria Ceramics Limited R.C. Rawat COO (A&T) & Co. Secretary

AKSHMI VILAS BANK

In compliance with applicable Regulations of SEBI (Listing Obligations and Disclosure Requirements) Regulations, 2015, this is to inform that the meeting of the Board of Directors of the Bank will be held on 30.07.2020 at Chennal to consider the Un-audited Financial Results of the Bank for the First Quarter ended 30" June, 2020.

negstered Office: ITPB ROAD, WHITEFIELD, BANCALORE – 5 NOTICE is hereby given that the certificate(s) for the undermentione company has/have been lost/mislaid and the holders of the said se have/has applied to the company to issue duplicate certificate(s).

Any person who has a claim in respect of the said securities should lodge such claim wi he company at its Registered Office within 15 days from this date, else the company w

proceed to issue duplicate certificate(s) without further intimation.						
Folio No.	Name of Holders	Kind of Securities & Face Value	Certificate No.	Distinctive No.	No. of Securities	
EXP0002428	Pawan Kumar Jain & Alka Jain	Equity Shares of Rs. 10/- each	B00247305	32347085-7384	300	
				n Kumar Jain &	Alka Jair	

Balmer Lawrie & Co Ltd.

ustrial Packaging, 5, J N Heredia Off.: 21, N S Road, Kolkete of India Enterprise, edia Marg, Ballard Estate, Mumbai - 400 001 200 001 CIN: L15492WB1924G01004835 TENDER NOTICE

Online Bids are invited for Sale of Plant & Machinery from our Barrel Manufacturing Plant at Kolkata on "As is where is basis". For details visit https://auctions.clindia.com. Tender No. 0100PS1664 due on 66.08.2020. 06.08.2020.
Any amendment / corrigendum, as and when required, will be uploaded only on the website of the company <a href="https://auctions.clindia.com">www.balmerlawrie.com</a> & <a href="https://auctions.clindia.com</a> where this tender is floated and interested vendors should regularly visit these websites for updation.

Contact Person - AVP [SCM] el No.: 022 6625 8188/+91 99874 99905; email: quota.amlan@

(M) IDBI BANK

Disinvestment Sale of Equity Shares of National Stock Exchange of India Ltd. (NSEIL)

IDBI Bank intends to sell 10,25,683 (fen lakh twenty five thousand six hundred eighty three only) shares, presensing of Interest (EQI)

IDBI Bank intends to sell 10,25,683 (fen lakh twenty five thousand six hundred eighty three only) shares, presensing of 21% of the paid up Equity Share Capital in NSEIL held by IDBI Bank. The Bid Document can be obtained from Strategie & Associate Investment Cell, IDBI Bank Ltd., 17th Floor, IDBI Tower, WTC Complex, Cuffe Parade, Mumbai – 400 005, Tel No. +12 266263693 (3731 or through email at sgaic/dwsgiddio Loin. That date of submission of bid is on or before 1530 Hrs (IST) of August 7, 2020 as extended from time to time. Interested party may regularly visit Notices & Tenders section of www.idbi.com from time to time for further update, if any. Note: IDBI Bank reserves the right to withdraw from the process and to accept or reject anylall offar(s) at any stage of the process without assigning any reason(s) thereof.

**BINNY LIMITED** 

e: www.binnyltd.in ; email: binny@binn T: 044 - 2662 1053; F: 044- 2662 1056 NOTICE

(Pursuant to Regulation 47 of SEBI (Listing Obligations and Disclosure Requirements) Regulations, 2015)

NOTICE is hereby yoken that a meeting of the Board of Directors of the Company is scheduled to be held on Funsaday, July 30, 2020, their alia, to consider, approve & take on record the Audited Financial Year-ended on March 31, 2020.

This Notice is also available on the website of the Company www.binnytidin and on the website of the Company www.binnytidin and on the website of the Stock Exchange, where the securities of the Company are listed at www.bseindia.com.

For Binny Limited Sd/-T. Krishnamurthy Chief Financial Officer & Company Secretary

Dated: July 27, 2020

June 30, 2020.

Also scheduled on the same day are the meetings of the Committees. The approved results and outcome will be uploaded on the website of the Company at www.adorfon.com and also on the website of BSE-8ombay Stock Exchange at www.bseindia.com.

Bengalaru For Ador Fontech Ltd., Jul 27, 2020

The Lakshmi Vilas Bank Ltd.

NOTICE

For further details, please refer to the websites: www.lvbank.com, www.nseindia.com, www.bseindia.com.

For The Lakshmi Vilas Bank Ltd.
Place: Chennai
Date: 28.07.2020

Company Sezretary

# 70 ಲಕ್ಷ ಸುಪಾರಿ: ನಾಲ್ಕು ಕೊಲೆ ತಡೆದ ಪೊಲೀಸರು

9ಮಂದಿ ಬಂಧನ

ಕೊಲೆಗೆ 70 ಲಕ್ಷ ರೂ. ನಿಗದಿಪಡಿಸಿ ಸಂಚು ರೂಪಿಸುತ್ತಿದ್ದ ಒಂಬತ್ತು ಮಂದಿಯನ್ನು ಉತ್ತರ ವಿಭಾಗದ ರಾಜಗೋಪಾಲನಗರ

ಚೇತನ್ ಕುಮಾರ್(31), ರಾಜು(26), ಅರ್ಜುನ್(27), ಓಬಳಯ್ಯ(25), ಸತೀಶ್ಕುಮಾರ್(23), ಶಿವಕುಮಾರ್

ನಿನ್ನೆ ರಾತ್ರಿ 9.30ರ ಸುಮಾರಿನಲ್ಲಿ ರಾಜಗೋಪಾಲನಗರ ಠಾಣೆ ಪಿಎಸ್ಐ ಬಸವಲಿಂಗಪ್ಪ ಮತ್ತು ಸಿಬ್ಬಂದಿ ಪೀಣ್ಯ ಕೈಗಾರಿಕಾ ಪ್ರದೇಶ 2ನೇ ಹಂತ. 2ನೇ ಮುಖ್ಯ ರಸ್ತೆಯಲ್ಲಿ ಗಸ್ತಿನಲ್ಲಿದ್ದರು. ಈ ಸಂದರ್ಭದಲ್ಲಿ 10ರಿಂದ 12 ಮಂದಿ

ಸುದರ್ಶನ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರನ್ನು ಕೆಳಗೆ ತಳ್ಳಿ ಗಾಯಗೊಳಿಸಿದ್ದಾರೆ.

ತಕಣ ಪೊಲೀಸರು ಮೂವರನು ಹಿಡಿದಿದ್ದು, ಉಳಿದವರು ತಪ್ಪಿಸಿಕೊಂಡು ಪರಾರಿಯಾಗಿದ್ದರು. ಆರೋಪಿಗಳನ್ನು

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ರಾಜಗೋಪಾಲನಗರ ಠಾಣೆಯಲ್ಲಿನ 2017ನೇ ಸಾಲಿನಲ್ಲಿ ಕೊಲೆಯಾದ ವ್ಯಕ್ತಿಯ ಪತ್ರಿ ಮತ್ತು 2016ನೇ ಸಾಲಿನಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಕೊಲೆ ಪ್ರಕರಣದ ಪ್ರಮುಖ ಆರೋಪಿತೆ ತನ್ನ ಗಂಡನನ್ನು ಕೊಲೆ ಮಾಡಿದ್ದ ಹಾಗೂ 2016ನೇ ಸಾಲಿನಲ್ಲಿ ಕೊಲೆ ಪ್ರಕರಣದ ಮೃತನ ಸಹೋದರರಾದ ನಟರಾಜ್, ಹೇಮಂತ್ಕುಮಾರ್ ಹಾಗೂ ಇತರರನ್ನು ಕೊಲೆ ಮಾಡಲು 70 ಲಕ್ಷ ರೂ.ಗೆ

ಸುಫಾರಿ ನೀಡಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ಇಬರು ಜೈಲಿನಲ್ಲಿದ್ದುಕೊಂಡೇ ಕೃತ್ಯವೆಸಗಲು ಹೇಮಂತ್ ಸಹೋದರ ಚೇತನ್ಕುಮಾರ್ ಮತ್ತು ಸಹಚರುಗಳ ಮುಖಾಂತರ ಕೃತ್ಯಕೈ ಸಂಚು ರೂಪಿಸಿದ್ದರು. ಈಗಾಗಲೇ 4ರಿಂದ 5 ಲಕ್ಷ ರೂ. ಸುಫಾರಿ ಪಡೆದುಕೊಂಡಿರುವುದು ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಆರೋಪಿಗಳ ಬಂಧನದಿಂದ ಮಂದಿಯ ಕೊಲೆಯನು ನಾಲ್ಕು ಮ ತಡೆದುತಾಗಿದೆ.

## 2.90 ಕೋಟಿ ಮೌಲ್ಯದ ಕಾರು ವಶ

ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿ ಚಾಲನೆ ಮಾಡಿಕೊಂಡು ಹೋಗಿದ್ದ ಚಾಲಕ ಹಾಗೂ 2.90 ಕೋಟಿ ಮೌಲ್ಯದ ಕಾರನ್ನು ಹೈಗ್ರೌಂಡ್ಸ್ ಸಂಚಾರಿ ಠಾಣೆ ಪೊಲೀಸರು

ಪರಾರಿಯಾಗಿದ ಚಾಲಕ ಹರಿ ಎಂಬಾತನನು ಬಂಧಿಸಲಾಗಿದೆ ಜು.25ರಂದು ಗಟ್ಟ ಜು.20 ಸುಮಾನನಲ್ಲಿ ಹೈಗ್ರೌಂಡ್ ಸಂಚಾರಿ ಹಾಣೆ ವ್ಯಾಪ್ತಿಯ ಟಿ.ಚೌಡಯ್ಯ ರಸ್ತೆಯ ಬಿಡಿಎ ಬ್ರಿಡ್ಜ್ ಕಡೆಯಿಂದ ಹೈಗ್ರೌಂಡ್ ಜಂಕ್ಷನ್ ಕಡೆಗೆ ಕಾರನ್ನು ಭಯ ಹುಟ್ಟಿಸುವ ರೀತಿ ಚಾಲನೆ ಮಾಡಿಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದರು

ಇದೀಗ ಚಾಲಕ ಹಾಗೂ ಕಾರನ್ನು ಪತ್ರೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಜಂಟಿ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡ ಅವರು ಪೊಲೀಸರ ಕಾರ್ಯವನ್ನು ಶ್ವಾಘಿಸಿದ್ದಾರೆ.

### 🛘 ಮೊದಲನೆ ಪುಟದಿಂದ

## ಆಡಳಿತ ವಿಸ್ತರಣೆ!

ಎಂದು ಹೇಳಿದರು

ಬಿಬಿಎಂಪಿ ಅಧಿಕಾರಾವಧಿ ಮುಗಿಯುತಿರುವ ಹಿನೆಲೆಯಲ್ಲಿ ಮೂರು ತಿಂಗಳ ಅಧಿಕಾರಾವಧಿ ವಿಸರಿಸಲು ಪಾಲಿಕೆ ಆಡಳಿತ ಪಕದಿಂದಲೇ ಮೇಯರ್ಗೆ ಮನವಿ ಮಾಡಲಾಯಿತು.

ಮೇಯರ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು. ಇದಕ್ಕೆ ವಿಪಕ್ಷದ ಸದಸ್ಯರೂ ಸಹಮತಿ ವ್ಯಕ್ತಪಡಿಸಿದರು.

್ತ ಅಧಿಕಾರದ ಅವಧಿ ವಿಸರಿಸುವ ಕುರಿತು ಮಾತು ಮುಗಿದ ನಂತರ ಮಾತನಾಡಿದ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ನಮ್ಮ ಮುಂದೆ ಅನೇಕ ಸವಾಲುಗಳಿವೆ. 10 ಸಾವಿರ ಬೆಡ್ ಗಳ ಕೋವಿಡ್ ಕೇರ್ ತೆರೆಯಲಾಗಿದೆ ಎಂದು ಹೇಳಿದಾಗ ಮಧ್ಯಪ್ರವೇಶ ಮಾಡಿದ ಅಬ್ದುಲ್ ವಾಜೀದ್ 10 ಸಾವಿರ ಅಲ್ಲ . ಆಗಿರೋದೆ 5 ಸಾವಿರ ಅಷ್ಟೆ, 10 ಸಾವಿರ ಅನೋದು ಚಿಂತನೆ ಮಾತ್ರ ಎಂದು ಹೇಳಿದರು.

ಈ ನಡುವೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಮುನೇಂದ, ಕುಮಾರ್ ಮಾತನಾಡಿ, ಕೊರೊನಾ ರೋಗಿಗಳಿಗೆ ಬಿಐಇಸಿಯಲ್ಲಿ 10,100 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು. ಆಗ ಪ್ರತಿಪಕ್ಷದ ಸದಸ್ಯರು ವಿರೋಧಿಸಿ 10100 ಬೆಡ್ ಅಲ್ಲ ಕೇವಲ 1300 ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಯಾರೂ ವಿರೋಧ ಮಾಡುವ ಸಂದರ್ಭವಲ್ಲ. ನಾವೆಲ್ಲರೂ ಒಟ್ಟಾಗಿ ಸಮಸ್ಯೆ ಯನ್ನು ಎದುರಿಸಬೇಕಾದ ಕಾಲ ಎಂದು ಆಡಳಿತ ಪಕ್ಷದವರು ಹೇಳಿದರು. ಆಬ್ದುಲ್ ವಾಜಿದ್ ಮಾತು ಮುಂದುವರೆಸಿ ಸೋಂಕಿತರ ಸಂಖ್ಯೆ

ದಿನೇ ದಿನೇ ಏರಿಕೆಯಾಗುತ್ತಿದೆ. ದೇವರೇ ಕಾಪಾಡಬೇಕು ಅಂತ ಒಬ್ಬ ಮಂತ್ರಿ ಹೇಳ್ತಾರೆ. ಆಕ್ಷಿಜನ್ , ವೆಂಟಿಲೇಟರ್ ಎಲ್ಲಾ ಎಲ್ಲಿದೆ ಎಂದು ಪ್ರಶ್ನಿಸಿದರು. ಕೊರೊನಾಗಾಗಿ 20 ಲಕ್ಷ ಹಣ ಮೀಸಲಿಡಲಾಗಿತ್ತು . ಆದರೆ ಹಣ ಬಿಡುಗಡೆಯೇ ಆಗಿಲ್ಲ. ನಮ್ಮ ಕಾರ್ಪೋರೇಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದರು. ಒಬ್ಬ ವ್ಯಕ್ತಿ ಪಾಸಿಟಿವ್ ಆದರೆ ಗುಣಮುಖವಾಗಲು ಎಷ್ಟು ದಿನ ಬೇಕು. ಆಂದರೆ ಗುಣಮುಖರಾದವರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಕರ್ನಿಷನರ್ ಟೀಟ್ ಮಾಡಿ 3000 ಜನ ನಾಪಕೆ ಎಂದು ಹೇಳಿದ್ದಾರೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿದೆಯೇ ಎಂದು ಪ್ರತಿಸಿದರು.

ನೆಗೆಟಿವ್ ಬಂದರೆ ಮತ್ತೆ ಟೆಸ್ಟ್ ಮಾಡಲು ಸೂಚಿಸಲಾಗುತ್ತಿದೆ. ಮೆಡಿಕಲ್ ಮಾಫಿಯಾ ಆರಂಭವಾದರೆ ಜನರು ಹಣ ಕೊಟ್ಟು ಚಿಕಿತ್ತೆ ಪಡೆಯಲು ಸಿದ್ದರಿದ್ದಾರೆ. ಹಾಗಾಗಿ ಸರಳವಾಗಿ ಚೆಸ್ಟ್ ಮಾಡುವ ಕ್ರಮ ಅನುಸರಿಸಿ ಜನರಿಗೆ ಅನುಕೂಲ ಮಾಡಿಕೊಡಿ. ಮೊದಲು ಐಸಿಯು ಹಾಗೂ ವೆಂಟಿಲೇಟರ್ ಅವಶ್ಯಕತೆಯನ್ನು ಪೂರೈಸಿ ಎಂದು ಅಬ್ದುಲ ವಾಜೀದ್ ಸಲಹೆ ನೀಡಿದರು

## ಸೆಲ್ ಕಾರ್ಡ್

ತ್ತ ಪತ್ತೆಹಚ್ಚುವುದೇ ಈ ಹೊಸ ಐಡಿಯಾವಾಗಿದೆ.

ವಾಲ್, ಕಚೇರಿ ಪ್ರವೇಶಿಸುವವರು ಆಯಾ ಫ್ಲೇವರ್ಗಳನ್ನು ಸರಿಯಾಗಿ ಗುರುತಿಸಿದರೆ ಮಾತ್ರ ಪ್ರವೇಶ ನೀಡಲಾಗುವುದು.

ಸಾಲಯಗ ಗುರುತಿಸಲಾಗುವುದು, ಪ್ರಾಪ್ತಿತ್ಯವಾಗುವುದು, ಪ್ರಭಾವ ರೀತಿಯ ಸ್ಥೆಲ್ ಕಾರ್ಡ್ ಪ್ರಯೋಗದ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗುವುದು. ಸರ್ಕಾರದಿಂದ ಅರಮುತ್ತಿ ದೊರತರೂ ಸ್ಥೆಲ್ ಕಾರ್ಡ್ ಬಳಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೇಯರ್ ವಿವರಿಸಿದರು.

ಹರ್ಮಲ್ ಸ್ಕ್ಯಾನರ್ ವಿಫಲ: ಮನುಷ್ಯರ ಉಷ್ಣಾಂಶ ಪತ್ರೆಹಚ್ಚುವ ಥರ್ಮಲ್ ಸ್ಕ್ಯಾನರ್ ವಿಫಲ: ಮನುಷ್ಯರ ಉಷ್ಣಾಂಶ ಪತ್ರೆಹಚ್ಚುವ ಥರ್ಮಲ್ ಸ್ಕ್ಯಾನರ್ ಗಳು ಸೋಂಕಿತರನ್ನು ಪತ್ರಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿವೆ.

ನಗರದಲ್ಲಿರುವ ಬಹುತೇಕ ಶಾಪ್, ಕಚೇರಿಗಳು, ಹೊಟೇಲ್ಗಳು ಮತ್ತು ಮಾಲ್ಗಳಲ್ಲಿ ಥರ್ಮಲ್ ಸ್ಕ್ಯಾನರ್ ಬಳಕೆ ಮಾಡಲಾಗುತ್ತಿದೆ. ಆದರೆ, ಸ್ಕ್ಯಾನರ್ಗಳು ಅಸಿಂಪ್ನಮ್ಯಾಟಿಕ್ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ವಿಫಲವಾಗುತ್ತಿವೆ.

ಜ್ವರ, ಕೆಮ್ಮು , ನೆಗಡಿ ಇರದ ಅಸಿಂಪ್ಪಮ್ಯಾಟಿಕ್ ಸೋಂಕಿತರು ಸಾಮಾನ್ಯ ಜನರಂತೆ ಓಡಾಡಿಕೊಂಡಿದ್ದರೂ ಅವರ ದೇಹದ ಉಷ್ಣಾಂಶ ಪ್ರಂ, ಕಮ್ಮ್, ನಗಡ ಇಂದ ಅನ್ನುಮ್ಯಾಪಕ್ ಸೋರಕರು ಸಾಮಾನ್ಯ ಜನರಂತೆ ಒಡಾಡಿಕೊಂಡಿದ್ದರೂ ಅವರ ದೇಹದ ಉಷ್ಣಾರ ಕಂಡುಡಿಡಿಯುವಲ್ಲಿ ಥರ್ಮಲ್ ಸ್ಟ್ಯಾನರ್ ಸಂಘಾರ್ಣ ಏಫಲವಾಗಿದೆ. ತೀವ್ರ ಜ್ವರ ಇದ್ದ ವೃಕ್ತಿಗಳ ಉಷ್ಣಾಂಶ ಮಾತ್ರ ಥರ್ಮಲ್ ಸ್ಕ್ಯಾನರ್ ಗಳು ಪತ್ತಹಚ್ಚುತ್ತಿರುವುದರಿಂದ ಅಸಿಂಪ್ನಮ್ಯಾಟಿಕ್ ಸೇರಿದಂತೆ ಇತರ ಸೋಂಕಿತರನ್ನು ಪತ್ರೆಹಚ್ಚಲು ಸೈಲ್ಕಾರ್ಡ್ ಬಳಕೆ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.

## ಶಾಸಕರ ಅಸಮಾಧಾನ

ವುಂತ್ರಿಸ್ಥಾನದ ಆಕಾಂಕ್ಷಿಯಾಗಿದ್ದವರಿಗೆ ಏಕಾಏಕಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದರಿಂದ ಶಾಸಕರಲ್ಲಿ ಅಸಮಾಧಾನ ಸ್ಕೊ ೀಟವಾಗಿದ್ದು , ಕೋವಿಡ್ ಸಂಕಷ್ಟದಲ್ಲಿ ಬಿಳಿ ಆನೆ ಎಂದೆ ಕರೆಯಲ್ಪಡುವ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಮುಖ ಮಂತಿ.

ಯಡಿಯೂರಪ್ಪ ಅವರು ಮತ್ತೊಂದು ಸಮಸ್ಯೆ ಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ

ಸಮಾಗ್ಯ ಯಾನ್ನು ಮೃಮ್ ಬಳಲುಕಾರುಕೂರುಕ್ಕಾರ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಹುತೇಕ ಶಾಸಕರು ನಿಗಮ ಮಂಡಳಿ ಆಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಪರಣಾಮ ಆಡಳತಾರೂಢ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಉಲ್ಲಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತಿದೆ.

ವಾಜಿ ಸಚಿವ ಹರತಾಳ್ ಹಾಲಪ್ಪ, ಶಾಸಕರಾದ ಎಂ.ಪಿ ಕುಮಾರಸ್ವಾಮಿ, ರಾಜು ಗೌಡ, ಎ.ಎಸ್. ಪಾಟೀಲ್ ನಡಹಳ್ಳಿ ಹಾಗೂ ಕಳಕಪ್ಪ ಬಂಡಿ ಅವರೂ ಕೂಡ ನೇಮಕಾತಿಗೆ ಆಸಮಾಧಾನಗೊಂಡಿದ್ದಾರೆ.

ರಾಮಾರ್ಥನಗಳಿಗುತ್ತಿದ್ದಿ ಅಧ್ಯಕ್ಷ ಸ್ವಾನ ನೀಡಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಚಿತ್ರದುರ್ಗದ ಬಜಿಪಿ ಹಿರಿಯ ಶಾಸಕ ಮಾರ್. ತಿಪ್ಪಾರಕ್ಷ ತರರು, ನನ್ನ ನಿಂಕ್ಷೆಯೇ ಬೇರೆ ಇತ್ತು, ನನಗೆ ನಿಗಮ ಮಂಡಕ ಸ್ವಾನ ಬೇಕಾಗಿಲ್ಲ, ನನಗೆ ಕಮಾನ ಮಾಡಲೆಂದೇ ಈ ಸ್ವಾನ ನೀಡಲಾಗಿದೆ. ಇದು ನನಗೆ ನೋವಿನ ಸಂಗತಿ ಎಂದು ಸಿಎಂ ವಿರುದ್ಧ ಗುಡುಗಿದ್ದಾರೆ. ನಾನು ಬೆಂಗಳೂರಿಗೆ ಹೋಗಿ ಮಾತನಾಡಲು ಸಾಧ್ಯವಾಗಿಲ್ಲ.

ಯಡಿಯೂರಪ್ಪ ಅವರಿಗೆ ನೂರಾರು ಸಮಸ್ಯೆಗಳಿವೆ. 1994ರಲ್ಲೇ ನಾನು ಗೃಹಮಂಡಳಿ ಅಧ್ಯಕ್ಷನಾಗಿದ್ದವನು. ನಾನು ಕೇಳದಿದ್ದರೂ ಜೆ.ಎಚ್.ಪಟೇಲರು ನನಗೆ ಗೃಹಮಂಡಳಿ ಸ್ಥಾನ ನೀಡಿದ್ದರು. ಈಗ

ನನಗೆ ಬಹಳ ಅವಮಾನವಾಗಿದೆ, ರಾಜಕೀಯಕ್ಕೆ ಬಂದಿದ್ದೇ ತಪ್ಪು ಎಂಬ ಭಾವನೆ ಬಂದಿದೆ ಎಂದು ಸರ್ಕಾರದ ಒಂದು ವರ್ಷದ ಸಂಭ್ರಮದ . ದಿನವೇ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಿರಿಯ ರಾಜಕಾರಣೆಗಳಲ್ಲಿ ಹೆಚ್ಚು ಬಾರಿ ಗೆದ್ದಿರುವರಲ್ಲಿ ನಾನೂ ಒಬ್ಬ. ನನಗೆ ಸಚಿವ ಸ್ಟಾನ ನೀಡಿ ಎಂದು ಸಾಕಷ್ಟು ಬಾರಿ ಮುಖ್ಯ ಮಂತ್ರಿಗಳ ಬಳಿ ಮನವಿ ಮಾಡಿದ್ದೇನೆ. ಆದರೆ ಸಚಿವಸ್ಥಾನದ ಆಕಾಂಕ್ಷಿಯಾದ ನನಗೆ ಇವತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದು ನನಗೆ ಮಾಡಿರುವ ಅವಮಾನ. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನನಗೆ ಈ ತರದ ಪ್ರತಿಫಲ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನಗೆ ಅವಮಾನ ಆಗಿರುವಾಗ ಈ ನಿಗಮ ಮಂಡಳಿ ವಹಿಸಿಕೊಳ್ಳುವ ಪ್ರಕ್ನೆ

ಇಲ್ಲ ಎಂದು ಅವರು ಸುದ್ದಿಗೋಷ್ಠಿ ನಡೆಸಿ ಬೆಡಗರ ವೃಕ್ಷಪಡಿಸಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಾಡಿ ಮಂಡಳಿಯ ಆಧ್ಯಕ್ಷ ಸ್ಥಾನವನ್ನು ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಸುರಪುರ ಶಾಸಕ ರಾಜಾಗೌಡ, ತಿರಸ್ಥೆಯುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ರವು ರಷ್ಟ್ರಮಣಗಾಗಿ ತಳಗಾದಿ. ಸದ್ಯ ಹೋಂ ಕ್ಯಾರಂಟೈನ್ನಲ್ಲಿರುವ ಶಾಸಕರು, ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವುದು ನನಗೆ ತಿಳಿದಿರಲಿಲ್ಲ. ನನ್ನ ಬದಲಿಗೆ ಕ್ಷೇತ್ರದ ಮುಖಂಡರಿಗೆ ಅಧ್ಯಕ್ಷ ಸ್ಥಾನ ಕೊಡಬೇಕಾಗಿತ್ತು. ಸದ್ಯ ಈ ಬಗ್ಗೆ ಮಾತನಾಡುವುದಿಲ್ಲ. ಕ್ಯಾರಂಟೈನ್ ಅವಧಿ ಮುಗಿದ ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಸಿಎಂ ಯಡಿಯೂರಪ್ಪ ಅವರ ಅಂದಾಭಿಮಾನಿ ಎಂದು ಹೇಳಿರುವ ಹಾಸನ ಶಾಸಕ ಪೀ,ತಮ್ ಗೌಡ ಅವರು, ಅರಣ್ಯ ವಸತಿ ಮತ್ತು ವಿಹಾರ ಧಾಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದಾರೆ.

ನಾನು ನಿಗಮ ಮಂಡಳಿ ಅಧ್ಯಕ್ಷ ಆಕಾಂಕ್ಷಿ ಅಲ್ಲ. ನನಗೆ ಈ ಸ್ಥಾನ ನೀಡಿದ್ದಕ್ಕೆ ಸಿಎಂಗೆ ಧನ್ನವಾದ ಹೇಳುತ್ತೇನೆ. ನನ್ನ ಬದಲು ಬೇರೆ ಆಕಾಂಕ್ಷಿ ಅಥವಾ ಹಿರಿಯರಿಗೆ ನೀಡಲಿ. ನನಗೆ ನಿಗಮ ಮಂಡಳಿ ಅಧ್ಯಕ ಸಾನ ಬೇಡ. ಸಿಎಂ ಯಡಿಯೂರಪ್ಪ ಹಾಕಿದ ಗೆರೆ ದಾಟಲ್ಲ. ಸರ್ಕಾರ ಮೂರು ವರ್ಷ ಸುಭದ,ವಾಗಿರಬೇಕು. ನನಗಿನು 38-39 ವರ್ಷ ಇನ್ನೂ 49 ವರ್ಷದ ತನಕ ರಾಜಕಾರಣ ಮಾಡಬೇಕು ಎಂದಿದ್ದಾರೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದು, ಅಧ್ಯಕ್ಷ ಸ್ಥಾನ ಬೇಡ ಎಂದಿದ್ದಾರೆ. ಜೊತೆಗೆ ಹಾವೇರಿ ಶಾಸಕ ನೆಹರೂ ಒಲೇಕಾರ್ ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ ಲಾಗಿದೆ.

. ಶಾಸಕ ನೆಹರು ಓಲೇಕಾರ ಅವರನ್ನು ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಗೊಳಿಸಿ ಸಿಎಂ ಆದೇಶ ಹೊರಡಿಸಿದ್ದರು. ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಾಳೆ ಬೆಂಗಳೂರಿಗೆ ಹೋಗಿ ಮುಖ್ಯ ಮಂತ್ರಿ ಜೊತೆ ಮಾತನಾಡಿ, ಮುಂದೆ ಏನು ಮಾಡಬೇಕೆಂಬುದನ್ನು ನಿರ್ಧರಿಸುತ್ತೇನೆ. ಆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ಕೊಡುತ್ತೇನೆ ಎಂದಿದಾರೆ.

ಇನ್ನೊಂದೆಡೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕವಾಗಿರುವ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ತೀವ್ರ .. ಅಸಮಾಧಾನ ಹೊರಹಾಕಿದ್ದಾರೆ. ನಾನು ನಾಲ್ಕು ಬಾರಿ ಶಾಸಕ ಹಾಗೂ ಒಮ್ಮೆ ಸಚಿವನಾಗಿದ್ದೆ. ನಾನು ಯಾವುದೇ ನಿಗಮ, ಮಂಡಳಿ ಅಧ್ಯಕ್ಷ ಸ್ವಾನ ಕೇರರಲ್ಲಿ ನಿನಮ ಮಂಡಳಿಗೆ ಅಧ್ಯಕ್ಷನ್ನಾಗಿ ಮಾಡಲ್ಲು ನನ್ನ ಯಾರೂ ಸಂಪರ್ಕಿಸಿಲ್ಲ. ನಾನು ನಿಗಮ ಮಂಡಳಿಗೆ ಕಾರ್ಯಕರ್ತರ ಮಾರೂ ಸೂಚಿಸುತ್ತಿದ್ದೆ, ನನಗೆ ನಿಗಮ ಮಂಡಳಿ ಯಾಕೆ ಕೊಟ್ಟರೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದೇಶ ಒಂದಕ್ಕೆ: ಬಿಜೆಪಿಯ 24 ಶಾಸಕರನ್ನು ನಿಗಮ ಮಂಡಳಿಗಳ

ಅಧ್ಯಕ್ಷ ಸ್ವಾನಕ್ಕೆ ನೇಮಕ ಮಾಡಿ ಸಿಎಂ ಆದೇಶ ಮಾಡಿದ್ದರು. ಅದಾದ ಒಂದು ಗಂಟೆಯಲ್ಲಿಯೇ ಮತ್ತೊಂದು ಆದೇಶ ಹೊರಡಿಸಿರುವ ಮುಖ್ಯ ಮಂತ್ರಿಗಳು, ನಿಗಮ ಮಂಡಳಿಗಳ ನೇಮಕಾತಿಯಿಂದ ನಾಲ್ವರು

ಶಾಸಕರನ್ನು ಕೈಬಿಟ್ಟಿದ್ದಾರೆ. ಡಿ. ದೇವರಾಜು ಅರಸು ನಿಗಮಕ್ಕೆ ನೇಮಕ ಮಾಡಲಾಗಿದ್ದ ಚಿತ್ರದುರ್ಗದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕೆಎಸ್ಎಫ್ಸ್ಗೆ ನೇಮಕ ಮಾಡಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕ ಮಾಡಲಾಗಿದ ಕಾವು ಕೇತ್ರದ ಲಾಲಾಜಿ ಆರ್.ಮೆಂಡನ್ ಹಾಗೂ ರಾಜ್ಯ ಸಮಾಜ ಕಲ್ಯಾಣ ಮಂಡಳಿಗೆ ನೇಮಕ ಮಾಡಿದ್ದ ಬಸವರಾಜ್ ದಢೇಸೂರ್ ಅವ ನೇಮಕವನ್ನು

ಯಡಿಯೂರಪ್ಪ ಹಿಂದಕ್ಕೆ ಪಡೆದಿದ್ದಾರೆ. ಈ ನಡುವೆ 20 ಮಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡವುದರಿಂದ ಸಂಪುಟ ಸಚಿವ ಸ್ಥಾನದ ಆಕಾಂಕ್ಷಿಗಳುಗಿರುವ ಉಮೇಶ್ ಕತ್ತಿ, ಆರವಿಂದ ಲಿಂಬಾವಳಿ. ಸಿಪಿ ಯೋಗೇಶ್ವರ್ ಹಾಗೂ ಹೆಚ್.ವಿಶ್ವನಾಥ್ ಆವರಿಗೆ ಕೊಂಚ ನಿರಾಳವಾಗಿದೆ.

## ಮರು ಪರಿಶೀಲಿಸಿ

ಈ ವಲಯದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ಹೇಗೆ? ಎಸ್ಎಸ್ಎಲ್ಸ್ ವಿದ್ಯಾರ್ಥಿಗಳು ಫೇಲ್ ಆದರೆ ಪೂರಕ ಪರೀಕ್ಷೆಗೆ ಅವಕಾಶವಿರುತ್ತದೆ. ಆದರೆ, ಸಿಇಟಿ ಪರೀಕ್ಷೆಗೆ ಕೊರೊನಾದಿಂದ ಗೈರಾದರೆ ಅವರಿಗೆ ಪೂರಕ ಪರೀಕ್ಷೆಗೆ ಅವಕಾಶವಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ವಂಚನೆಯಾಗುವುದಿಲ್ಲವೆ ಎಂದು ನ್ಯಾಯಾಲಯ ಪ್ರತ್ನಿಸಿದೆ

ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ರಾಜ್ಯಾದ್ಯಂತ ಪತ್ತೆಯಾಗುತ್ತಿವೆ. ನಗರ ಪ್ರದೇಶಗಳಲ್ಲೂ ಸೋಂಕಿನ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. 5 ಸಾವಿರಕ್ಕೂ ಹೆಚ್ಚು ಕಂಚೈನೈಂಟ್ ರೋನ್ಗಳಿವೆ. ಈ ಪ್ರದೇಶಗಳಿಂದ ಜನರು ಹೊರಬರಲು, ಒಳ ಹೋಗಲು ಸಾಧ್ಯವಿಲ್ಲದಿರುವಾಗ ವಿದ್ಯಾ ರ್ಥಿಗಳು ಪರೀಕ್ಷೆ ಬರೆಯುವುದು ಹೇಗೆ ಸಾಧ್ಯವಾಗುತ್ತದೆ ಎಂದು ನ್ಯಾ ಯಾಲಯ ಸರ್ಕಾರವನ್ನು ಪ್ರಶ್ನಿಸಿದ್ದು, ಸಿಇಟಿ ಪರೀಕ್ಷೆಯನ್ನು ಮರು ಪರಿಶೀಲಿಸುವಂತೆ ಸೂಚಿಸಿ ನಾಳೆ ಮಧ್ಯಾಹ್ನದೊಳಗೆ ನಿರ್ಧಾರ ಪ್ರಕಟಿಸುವಂತೆ ತಿಳಿಸಿದೆ.

ಸಿಇಟಿ ಪರೀಕೆಗಾಗಿ ಈಗಾಗಲೇ ಸರ್ಕಾರ ಎಲ್ಲ ತಯಾರಿ ಸಿಇಟಿ ಪರೀಕ್ಷಗಾಗಿ ಈಗಾಗಲೇ ಸರ್ಕಾರ ಎಲ್ಲ ತಯಾರಿ ಮಾಡಿಕೊಂಡಿದೆ. ವಿದ್ಯಾರ್ಥಿಗಳು ಕೂಡ ಸೂಟಿ ಪಂಕ್ಷೆ ಬರೆಯಲು ಸಷ್ಟಾಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ಟ್ಯೂಷನ್ ಪಡೆದಿದ್ದಾರೆ. ಈಗ ಹಲವರು ಕೊರೊನಾ ಆತಂಕದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಸಾರ್ವಜನಿಕ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪರೀಕ್ಷೆಯ ಮೇಲೆ ಕೊರೊನಾದ ತೂಗುಕತ್ತಿ ತೂಗಲಾರಂಭಿಸಿದ್ದೆ. ಸಿಂಟಿ

## ಕುಮಾರಸಾಮಿ ಕಿಡಿ

**ವ** ಸರ್ಕಾರ ರಚಿಸಲು ಬೆಂಬಲ ಕೊಟ್ಟವರನ್ನೇ ಕುತಂತ್ರದಿಂದ ಸೆಳೆದುಕೊಳುವುದು,

ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವ

ನಡೆಯೇ ? ಸಮಾನ ಮನಸ್ಥ ಪಕ್ಷಗಳನ್ನು ಒಡೆದು ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಟ್ಟಾರು. ಈ ತಪ್ಪು ಗಳು ನಿಮಗೆ ಕಾಣುತ್ತಿಲ್ಲವೇ ? ಎಂದು ಕುಮಾರಸ್ವಾಮಿ ಕಿಡಿಕಾರಿದ್ದು, ಕಾಂಗ್ರೆಸ್ ಜೊತೆ ಜೆಡಿಎಸ್ ಸಮ್ಮಿಶ್ರ ರಚಿಸಿ ತಾವು ಮುಖ್ಯಮಂತ್ರಿಯಾಗಿದ್ದಾಗಿನ ಬೆಳವಣಿಗೆಗಳನ್ನು ಪರೋಕ್ಷವಾಗಿ ಪ್ರಸಾಪಿಸಿದಾರೆ.

ಶಾಸಕರ ಬಿರೀದಿ ವಿಚಾರವಾಗಿ ದೊಡ ಸಂಟಲು ಮಾಡುತ್ತಿರುವ ಕಾಂಗ್ರೆಸ್ ಹಿಂದೆ ಜೆಡಿಎಸ್ ಅನ್ನು ಒಡೆದಿಲ್ಲವೇ ? ಒಡೆಯಲು ಪ್ರಯತ್ನಗಳನ್ನು ಮಾಡಲಿಲ್ಲವೇ ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ಕೇವಲ ರಾಜ್ಯಸಭೆ ಚುನಾವಣೆಗಾಗಿ ಖರೀದಿಸಲಿಲವೇ ? ಇದು ಪ.ಜಾಸತಾತಕವೇ ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ ಅಪರಾಧಿಗಳೇ

ಎಸ್.ಎಂ ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನವ್ನು ಶಾಸಕರನ್ನು ಖರೀದಿ ಮಾಡಿರಲಿಲ್ಲವೇ ? 2018ರ ವಿಧಾನಸಭೆ ಚುನಾವಣೆ ನಂತರ ನಮ್ಮ ಶಾಸಕರನ್ನು ಖರೀದಿಸಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಹೊಂಚು ಹಾಕಿರಲಿಲ್ಲವೇ ? ಕಾಂಗ್ರೆಸ್ಗೆ ಈ ಪ್ರಶ್ನೆಗಳಿಗೆ ಉತ್ತರಿಸಲು ನೈತಿಕತೆ ಇದೆಯೇ ?

ಂದು ಹರಿಹಾಯ್ದಿದ್ದಾರೆ. 2004ರ ಕಾಂಗ್ರೆಸ್–ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಇದೇ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಇದನ್ನು ಮನಗಂಡೇ ನಾನು ಕ್ಷಿಪ್ರ ರಾಜಕೀಯ ಕ್ರಾಂತಿ ವಾಡಬೇಕಾಯಿತು. ಪಕ್ಷಗಳನ್ನು ಒಡೆಯುವ, ಶಾಸಕರನ್ನು ಖರೀದಿಸುವ ವ್ಯವಾಹರದಲ್ಲಿ ಕಾಂಗ್ರೆಸ್ ನಿಪುಣ. ಕುದುರೆ ವ್ಯಾಪಾರ ಎಂಬ ಭಾಷೆ ಹುಟ್ಟಿದೇ ಕಾಂಗ್ರೆಸ್ ನಿಂದ ಎಂದು ತನ್ನ ಹಳೆಯ ಮಿತ್ಯ ಪಕ್ಷದ ವಿರುದ್ಧ ಕೆಂಡಕಾರಿದ್ದಾರೆ. ಪಕ್ಷದಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿಲ್ಲ.

ಆದ್ದರಿಂದಲೇ ಈ ಪ್ರಜಾಪ್ರಭುತ್ವ ವಿರೋಧಿ ಪ್ರಹಸನಗಳು ನಡೆಯುತ್ತಿವೆ. ಹಾಗಾಗಿ ಪಕ್ಷಾಂತರ ಮಾಡಿದ ವ್ಯಕ್ತಿ, ಆತನ ಕುಟುಂಬಕ್ಕೆ 2 ಅವಧಿಗೆ ಚುನಾವಣೆ ನಿರ್ಬಂಧಿಸುವ ಮತು ಈ ಅವಧಿಯಲ್ಲಿ ಯಾವುದೇ ಅಧಿಕಾರ ಹೊಂದದಂತೆ ಮಾಡುವುದು ಸೂಕ್ಷ. ಇದರತ್ತ ಚರ್ಚೆಗಳಾದರೂ ನಡೆಯಲಿ. ಪ್ರಜಾಪ್ರಭುತ್ತ ಉಳಿಯಲಿ ಎಂದು ಸಲಹೆ ನೀಡಿದ್ದಾರೆ.

ಪ್ರಜಾಪ್ರಭುತ್ವ ಉಳಿಸಲು ಪ್ರಾಣ ನೀಡುವುದಾಗಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಹೇಳುತ್ತಿದ್ದರು. ಸ್ವಾಮಿ, ಜೀವ ಅಮೂಲ್ಯ. ನೀವು ಪ್ರಾಣ ಕೊಡುವುದು ಬೇಡ ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, ಕಾಂಗೈಸ್ ನಡೆದು ಬಂದ ದಾರಿಯನ್ನು ಒಂದು ಬಾರಿ ನೆನಪಿಸಿಕೊಳ್ಳ. ನಂತರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸದೃಢಗೊಳಿಸುವತ್ತ ಚಿಂತನೆ ಮಾಡಿ.

ಪ್ರಜಾಪ್ರಭುತ್ವ ತಂತಾನೆ ಉಳಿಯುತ್ತದೆ ಎಂದು ಕಟಕಿದ್ದಾರೆ. 2018ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ರಚಿಸಲಾದ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಯಾಗಿದ್ದರು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್–ಕಾಂಗ್ರೆ ಸ್ ಚುನಾವಣಾ ಪೂರ್ವ ಮೈತ್ರಿಯಲ್ಲಿ ಚುನಾವಣೆ ಎದುರಿಸಿದ್ದವು. ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಆಯ್ಕೆ ಕಾಂಗ್ರೆಸ್ ಸಹಕಾರ ನೀಡಿತ್ತು. ಈಗ ಕುಮಾರಸ್ವಾಮಿ ತಮ್ಮ ಹೆಳೆಯ ಮಿತ್ರಪಕ್ಷದ ವಿರುದ್ಧವೇ ಕಿಡಿಕಾರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

## ಶ್ರೀಗಳಿಗೆ ಆಹಾನ

ತೀರ್ಥಕ್ಷೇತ್ರ ಟ್ರಸ್ಟ್ ಪದಾಧಿಕಾರಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳು ಆಯೋಧ್ಯೆ ರಾಮಮಂದಿರದ ಭೂಮಿಪೂಜೆಗೆ ಆಗಮಿಸಬೇಕೆಂದು ಆಹ್ವಾನಿಸಿದ್ದು, ಭಾಗಪಹಿಸಲು ಶ್ರೀಗಳು ಸಮತಿ ಸೂಚಿಸಿದ್ದಾರೆ.

ಶ್ರೀಗಳು ಸಮ್ಮತಿ ಸೂಚಿಸಿದ್ದಾರೆ. ಇದೇ ವೇಳೆ ಅವರ ಅಮೃತ ಹಸ್ತದಿಂದ ಪುಣ್ಯಕ್ಷೇತ್ರಕ್ಕೆ ಮೃತ್ತಿಕೆ (ಮಣ್ಣು) ಸ್ವೀಕರಿಸಲಾಯಿತು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ತಿಳಿಸಿದರು. ಆಗಸ್ಟ್ 5ರಂದು ಅಯೋಧೈಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಿಂದಲೂ ಹಲವು ಸ್ವಾಮೀಜಿಗಳು, ಸಂಘ-ಪರಿವಾರದ ಮುಖಂಡರು ಭಾಗವಹಿಸಲಿದ್ದಾರೆ.

ಈ ಪುಣ್ಯಕಾರ್ಯದ ನಿಮಿತ್ರ ರಾಜ್ಯದ ವಿವಿಧ ದೇವಸ್ಥಾನ ಹಾಗೂ ಮಠಗಳ ಪುಣ್ಯಮಣ್ಣು, ಕಾವೇರಿ, ಶುಂಗಾ, ನೇತ್ರಾವತಿ, ಕಪಿಲಾ, ಸೇರಿದಂತೆ ರಾಜ್ಯದ ಪ್ರಮುಖ ನದಿಗಳ ಪುಣ್ಯಜಲವನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ. ಆದಿಚುಂಚನಗಿರಿ ಶ್ರೀಮಠಕ್ಕೆ ಶ್ರೀರಾಮಜನ್ನಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಆಗಮಿಸಿ ಆಹ್ವಾನ ನೀಡಲಾಗಿದ್ದು, ಶ್ರೀಗಳು ಭೂಮಿಪೂಜೆಗೆ ಬರಲು ಸಮ್ಮತಿ

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ದಕಿಣ ಪ್ರಾಂತ್ರ ಸಂಘಟನಾ ಕಾರ್ಯದರ್ಶಿ ಬಸವರಾಜ್, ಬೆಂಗಳೂರು ಮಹಾನಗರದ ಕಾರ್ಯದರ್ಶಿ ಕೃಷ್ಣಮೂರ್ತಿ, ಬೆಂಗಳೂರು ಉತ್ತರ ವಿಭಾಗದ ಆಧ್ಯಕ್ಷ ಮುನಿರಾಜು, ಕಾರ್ಯದರ್ಶಿ ನರಸಿಂಹಮೂರ್ತಿ

## ಕೊರೊನಾ

87 ವಾರ್ಡ್ಗಳಲ್ಲಿ ನೂರಕ್ಕೂ ಹೆಚ್ಚು ಸೋಂಕಿತರು ಕಾಣಿಸಿಕೊಂಡಿರುವುದರಿಂದ ಮಹಾಮಾರಿ ನಗರದ ಮೂಲೆ ಮೂಲೆಯನ್ನೂ ಆವರಿಸಿಕೊಂಡಿದೆ.

87 ವಾರ್ಡ್ ಗಳಲ್ಲಿ ನೂರು ಸೋಂಕಿತರಿದರೆ 50 ವಾರ್ಡ್ ಗಳಲ್ಲಿ 81 ಸೋಂಕಿತರಿದ್ದಾರೆ. 43 ವಾರ್ಡ್ ಗಳಲ್ಲಿ 61ಕ್ಕೂ ಹೆಚ್ಚು ಸೋಂಕಿತರು

ಹಾಗೂ 18 ವಾರ್ಡ್ ಗಳಲ್ಲಿ 41ಕ್ಕೂ ಹೆಚ್ಚು ಸೂಂತಿಶರಿದ್ದಾರೆ. ಸೋಂತಿತರು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿ ಕಂಟೈನ್ಬಂಟ್ ರೋನ್ ಗಳು ದಿನೇ ದಿನೇ ಹೆಚ್ಚಾಗುತ್ತಿವೆ. ನಿನ್ನೆ ಒಂದೇ ಏನ ರ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ನಗರದ ಬಹುತೇಕ ರಸ್ತೆಗಳು ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ನಗರದ ಬಹುತೇಕ ರಸ್ತೆಗಳು ಸೀಲ್ ಡೌನ್ ಮದೇಶಗಳಾಗಿ ಪರಿವರ್ತನೆಗೊಂಡಿವೆ.

ರಾಗುರ ಸೀರೀಡಣ್ ಪ್ರವರ್ಥಣಗಳ ಮತ್ತು ಕಂಟ್ರಿಸ್ಟೆಂಟ್ ಝೋನ್ ಗಳೆಂದು ಸುರುತಿಸಿ ಬ್ಯಾ ರಿಕೇರ್ ಗಳನ್ನು ಆಳವಡಿಸಲಾಗಿದ್ದು, ಇವುಗಳಲ್ಲಿ 13,335 ಆಕ್ಟಿಡ್ ಕಂಟ್ರೆಸ್ಟೆಂಟ್ ಝೋನ್ ಗಳಾಗಿವೆ. ದಕ್ಷಣದಲ್ಲೇ ಹೆಚ್ಚು: ನಗರದ ದಕ್ಷೀ ವಲಯದಲ್ಲಿ ಅತಿ ಹೆಚ್ಚು ಕಂಟ್ರಿಸ್ಟೆಂಟ್ ಝೋನ್ ಗಳವೆ. ಈ ವಲಯದಲ್ಲಿ 1915 ಝೋನ್ ಗಳದ್ದರೆ,

ಕುಕ್ಷ್ಯಿಸದಲ್ಲಿ 2256, ಪೂರ್ವದಲ್ಲಿ 1770, ಬೊಮ್ಮನಹಳ್ಳಿಯಲ್ಲಿ 1558, ಆರ್ಆರ್ ನಗರದಲ್ಲಿ 1124, ಮಹದೇವಪುರದಲ್ಲಿ 937, ಯಲಹರಕ 437 ಹಾಗೂ ದಾಸರಹಳ್ಳಿಯಲ್ಲಿ 318 ರಸ್ತೆಗಳನ್ನು ಕಂಟೈಸ್ಮೆಂಟ್ ರೋಸ್ ಪರಿಣಾಮವಾಗಿ ಸೀಲ್ಡ್ ನ್ ಮಾಡಲಾಗಿದೆ.

## ಚೀನಾಗೆ ಶಾಕ್ ಮೇಲೆ ಶಾಕ್ 371 ವಸುಗಳ ಮೇಲೆ ಭಾರತ ನಿರ್ಬಂಧ

್ತು ನವದೆಹಲ್ಲಿಜು.28- ಗಡಿ ಭಾಗದಲ್ಲಿ ಪದೇ ಪದೇ ಕ್ಯಾತೆ ತೆಗೆದು ಉಪಟಳ ನೀಡುತ್ತಿರುವ ಚೀನಾ ವಿರುದ ಆರ್ಥಿಕ ಸಮರವನು ಮತಷ್ಟು ತೀವ್ರಗೊಳಿಸಿರುವ ಭಾರತ ಕಮ್ಯುನಿಸ್ಟ್ ರಾಷ್ಟ್ರದಿಂದ ಆಮದು ಮಾಡಿಕೊಳ್ಳುತ್ತಿರುವ 371 ವಸುಗಳ ಮೇಲೆ ನಿರ್ಬಂಧ ಹೇರಲು ನಿರ್ವರಿಸಿದೆ.

. ನಿನ್ನೆಯಷ್ಟೇ ಚೀನಾದ 47 ಆ್ಯಪ್ ಗಳಿಗೆ ಕೊಕ್ಕೆ ಹಾಕಿ ಬಿಸಿ ಮುಟ್ಟಿಸಿರುವ ಭಾರತ ಹಂತ ಹಂತವಾಗಿ ಚೀನಾದ ಕಳಪೆ ಗುಣಮಟದ ವಸುಗಳು ಮತ್ತು ಸರಕುಗಳನ್ನು ನಿಷೇಧಿಸಲು ಮುಂದಾಗಿದೆ. ಚೀನಾದಿಂದ ಭಾರೀ ಪ್ರಮಾಣದಲ್ಲಿ ಭಾರತಕ್ಕೆ ಆಮದಾಗುತ್ತಿರುವ ಆಟಿಕೆಗಳು, ಸ್ಪಿಲ್ ಟ್ಯೂಬ್ಗಳು, ಸೀಲ್ ಬಾರ್ಗಳು ಗ್ರಾಹಕರ ವಿದ್ಯು ನ್ಯಾನ ಮತ್ತು ದೂರಸಂಪರ್ಕದ ವಸ್ತುಗಳು, ಕಾಗದ, ರಬ್ಬರ್ ವಸ್ತುಗಳು, ಗಾಜುಗಳು ಸೇರಿದಂತೆ ಒಟ್ಟು 371 ವಸ್ತುಗಳ ಮೇಲೆ ಶೀಘ್ರದಲ್ಲೇ ನಿರ್ಬಂಧ ವಿಧಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ.

ಬಾರತಕೆ ಪೂರೆ ಕೆಯಾಗುತ್ತಿರುವ ಚೀನಾದ 371 ವಸ್ತುಗಳು ಕಳಪೆ ಗುಣಮಟ್ಟದಾಗಿದ್ದು, ಅವುಗಳ ಮೇಲೆ ಗುಣಮಟ್ಟ ನಿಯಂತ್ರಣ ನಿಯಮ ಅನ್ವಯಿಸಿ ನಿಷೇಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಹಂತ ಹಂತವಾಗಿ ಈ ನಿಯಮ ಜಾರಿಗೆ ಬರಲಿದ್ದು, ಮುಂದಿನ ವರ್ಷ ಚೀನಾದ 370ಕ್ಕೂ ವಸ್ತುಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಉನ್ನತಾಧಿಕಾರಿಯೊಬ್ಬ ತಿಳಿಸಿದಾರೆ. ಚೀನಾದಿಂದ ಇಂಥ ಕಳಪೆ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬದಲು ಮೇಕ್ ಇನ್ ಇಂಡಿಯಾ ಮೂಲಕ ಭಾರತದಲ್ಲೇ ಉತ್ತಮ ಗುಣಮಟ್ಟದಲ್ಲಿ ಈ ವಸ್ತುಗಳನ್ನು ಉತಾದನೆ ಮಾಡಲು ಉತೇಜನ ೀಡುವ ಜೊತೆಗೆ ಹೊಸ ಉದ್ಯೋಗ ಸೃಷ್ಟಿಗೂ ಅವಕಾಶ ನೀಡಲಾಗುತ್ತದೆ ್ಷ ಬದು ಉನ್ನತಾಧಿಕಾರಿ ಹೇಳಿದ್ದಾರೆ.



To the 390004075 E insustremendation to use the 190004070 Cert Signature of the 190004070 Cert

June 30, 2020.
Also scheduled on the same day are the meetings of the Committees. The approved results and outcome will be uploaded on the website of the Company at www.asdorfor.com and also on the website of BSE-Bombay Stock Exchange at www.bsendia.com. Bengaluru For Ador Fontech Ltd., Jul 27, 2020 Company Secretary

I, P.Ramesh, S/o Late P.H Pandurangi have Los Original Sale Deed Agreement No.14639 / DT: 05-12-2005, on 27-7-2020 of Flat No.1010, G.Floor, Janapriya Townshi Kadabagere, Magadi Road Bangalore-562130. Th finder may contact 8073148988.

CHANGE OF NAME I, S. KHADEER BEE, W/o ALLA BAKASH, aged about 37 years, R/at. No.697, 11th Cross, West of Chord Road Indira Nagar, Bangalore-560 010, have changed my name from KAADER BEE to S. KHADEER BEE Vide affidavit dated: 27-7-2020 sworn before Notary S.R. Deepa Srinivas, Bangalore.

ಪಟ್ಟಣ ಪಂಚಾಯಿತಿ, ನಾಯಕನಹಟ್ಟಿ-577536 ಟಿ ಘೋ: 08190–207095 E-mail: tpnayakanahatti@yahoo.com ಸಂ.ಶಾ.ಪ.ಪಂ/ತಾಂತ್ರಿಕ/2020–21ನೇ ಎಸ್.ಎಫ್.ಸಿ. ಕುನೀ.ಅ/ ಟೆಂಡರ್–01/ ಸಿಆರ್–01/2020–21 ದಿನಾಂಕ: 23.07.2020

## ಅಲ್ಪಾವಧಿ ಟೆಂಡರ್ ಪ್ರಕಟಣೆ

ಅಲ್ಲಾವರಿ ಟೆ೦ರವ್ ಪ್ರಕ್ಷೆಟಿಕೆ:
ಹಡಿಯುವ ನೀರು ಅಜನಾತ ಹಾಗೂ 2019-206 ಸಾರಂ ಮಗ್ರೂವರ್.
ಹಡಿಯುವ ನೀರು ಅಜನಾತ ಹಾಗೂ 2019-206 ಸಾರಂ ವಜ್ಞಾನ ಪಂಡಾಯಿತ
ನಿಧಿ ಎಸ್ ಸಿ.ಎಸ್ ಸಿ.ಪಿ ಟಿ.ಎಸ್ ಸಿ. ಪೇ. 7.25 ೩ ನರ ಅನುರಾಗದ ದೋರಪರಿಯೆಯಲ್ಲಿ
ಮಾಡುವಾದುನ್ನು ಪಾರ್ಮಾರಗಳಿ (ಅರಂದೇಶ ಸಂ 14337, 8337/Call-5)
98338 / Call-5, 98336 / Call-5, ) ನಿರ್ವಹಿಸುವುದಕ್ಕೆ ಕರ್ನಾಟಕ ಸಾರ್ವಾಪಕ್ಕೆ
ಅವರು ಕಾರ್ಯಾಪಕ್ಕೆ ನಿರ್ಮಾಪಕ್ಕೆ ತಿರ್ಮಾಪಕ್ಕೆ ತಾರ್ಯಾಪಕ್ಕೆ ಸಾರ್ವಹಿಸಿಕೆ
ಅವರು ಕಾರ್ಯಾಪಕ್ಕೆ ತಿರ್ಮಾಪಕ್ಕೆ ತಿರ್ಮಾಪಕ್ಕೆ ತಿರ್ಮಾಪಕ್ಕೆ ಸಾರ್ವಹಿಸಿಕೆ
ಅವರು ಕಾರ್ಯಾಪಕ್ಕೆ ತಿರ್ಮಾಪಕ್ಕೆ ತಿರ್ಮಾಪಕ್ಕೆ ತಿರ್ಮಾಪಕ್ಕೆ ತಿರ್ಮಾಪಕ್ಕೆ ಪರ್ವವಿಷ್ಣ ಅವರು ಪ್ರಕ್ಷೆ ಪರ್ವಹಿಸಿಕೆ
ಅರ್ವಿಕ ಅವರು ಕ್ಷಮ್ಮ ಅವರು ಕ್ಷಮ್ಮ ಪ್ರಕ್ಷೆ ಪರ್ವಹಿಸಿಕೆ ಸಿನ್ನೆಗೆ ಸಂದರ್ಭದಲ್ಲಿ ನಿರ್ದಹಿಸಿಕೆ ಸಿನ್ನೆಗೆ ಸಿನ್

ಸಹಿ/- ಚರ್ಡಿಯಲ್ಲಿ ಪಡೆಯಬಹುದು... ಸಹಿ/- ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ, ನಾಯಕನಪಟ್ಟಿ RO.No.249:DIPR/CTA/MCA/2020-21

ಕರ್ನಾಟಕ ರಾಜ್ಯ ಪೊಲೀಸ್, ಕಮಾಂಡೆಂಟ್ ರವರ ಕಚೇರಿ, 3ನೇ ಪಡೆ, ಕೆ.ಎಸ್.ಆರ್.ಪಿ., ಕೋರಮಂಗಲ, ಬೆಂಗಳೂರು-34 33/ಲೆಕ್ಷ-3/ವಾಸವಿ/ಬ.ಹ/2020-21 ಟೆಂಡರ್ ಕಂ ಬಹಿರಂಗ ಹರಾಜು ಹಾಗೂ ಇ-ಟೆಂಡರ್ ಪ್ರಕಟಣೆ

ಈ ಮೇಲ್ಕಂಡ ಘಟಕದಲ್ಲಿರುವ 6 ಸಂಖ್ಯೆ ಪೊಲೀಸ್ ವಾಹನಗಳು ಮತ್ತು ವಾಹನಗಳ ನಿರಯುಪಯುಕ್ತ ಬಿಡಿ ಭಾಗಗಳು ಹಾಗೂ ಟೈರು ಮತ್ತು ವಾಹನಗಳ ನಿರಯುಪಯುಕ್ತ ಬಿಡಿ ಭಾಗಗಳು ಹಾಗೂ ಟೈರು ಮತ್ತು ಟ್ಯೂಬ್ಗಳನ್ನು ದಿನಾಂಕ: 31.07.2020, ಮಧ್ಯಾಹ್ನ 3.30 ಗಂಚೆಗೆ ಈ ಕಚೇರಿಯ ಆವರಣದಲ್ಲಿ ಟೆಂಡರ್ ಕಂ ಬಹಿರಂಗ ಹ -ಶಾಜು ಮೂಲಕ ವಿಲೇವಾರಿ ಆವರಣದಲ್ಲಿ ಜರಡರ್ ಕೆಂ ಬಹರಂಗ ಹರಣಾಮ ಮೂಲಕ ಎಲೇವಾರ ಮಾಡಲಾಗುವುದು. ಅನುಪಯುಕ್ತ ವಾಹನಗಳಿಗೆ ಇಎಂಡಿ: ಪ್ರತೀ ವಾಹನಕ್ಕೆ ರೂ.5,000/-, ಅನುಪಯುಕ್ತ ವಸ್ತುಗಳಿಗೆ ಇಎಂಡಿ: ಪ್ರತಿ ವಸ್ತುವಿಗೆ ರೂ.2,000/-, ಬೆಂಡರ್ ಸಲ್ಲಿಸಲು ಕೊನೆಯ ದಿಣಾಂಕ: 30,07,2020, ಸಂಕ 5,000 ಗಂಟೆವರೆಗೆ, ಬಹಿರಂಗ ಹರಾಜಿನಲ್ಲಿ ಅತೀ ಹೆಚ್ಚಿನ ಪೆಲೆ ದಾಖಲುಗೊಳಿಸಿದ 5.00 ಗಂಟೆಯೇ ಬಹಿರಂಗ ಪರಾಜನ್ನ ಅತೀ ಹೆಚ್ಚಿನ ಪೆಲೆ ರಾಖಲಾಗೊಳಿಸಿದ ನಂತರ ಟೆಂಡರ್ಗಳನ್ನು ತೆರೆಯಲಾಗುವುದು. ದಾಹಕಾಗ ವಿದರ: 1) ಬಾಟಾ 407 ಒಪನ್ ಟ್ರಕ್, ವಾಹನ ನ್ಯೋಂದಣೆ ಸಂತ್ರೆ, ಕೆಎ-01 ಜಿ-324, ಉತ್ಪಾದಕ ವರ್ಷ; 1995, ಇಂಧನ ಬಳಕೆ: ಡೀಸೆಲ್, 2) ಟೆಂಡೋ ಬ್ರಾಪರ್ ಮಾಹನ ನ್ಯೋಂಡಣೆ ಸಂತ್ರೆ, ತಿಂದಿ ಜಿ-4026, ಉತ್ಪಾದಕ ವರ್ಷ: 1903, ಇಂಧನ ಬಳಕೆ: ಡೀಸೆಲ್, 3) ಜಾಟಾ ಬಸ್, ತಾಹನ ನ್ಯೋಂಡಣೆ ಸಂತ್ರೆ, ಕೆಎ-01 ಜಿ-8389, ಉತ್ಪಾದಕ ವರ್ಷ: 1999, ಇಂಧನ ಬಳಕೆ: ಡೀಸೆಲ್, 4) ಮಹೀಂದ್ರ ಜೀಪ್, ವಾಹನ ನ್ಯೋಂಡಣೆ ಸಂಪ್ರೆ, ಕೆಎ-01 ಜಿ-60, ಉತ್ಪಾದಕ ವರ್ಷ: 1999, ಇಂಧನ ಬಳಕೆ: ಡೀಸೆಲ್, 5) ಹೀರೋ ಹೊಂಡಾ, ವಾಹನ ನ್ಯೋಂಡಣೆ ಸಂಪ್ರೆ, ಕೆಎ-01 ಜಿ-600, ಬತ್ತಾದಕ ವರ್ಷ: 2003, ಇಂಧನ ಬಳಕೆ: ಡೇಸೆಲ್, ನಿರ್ದೆ ಬಳಕೆ: ಪೆಟ್ಟೋಲ್, 6) ಹೀರೋ ಹೊಂಡಾ, ವಾಹನ ನ್ಯೋಂಡಣೆ ಸಂಪ್ರೆ, ಕೆಎ-01 ಜಿ-3871, ಉತ್ಪಾದಕ ವರ್ಷ: 2003, ಇಂಧನ ಬಳಕೆ: ಪೆಟ್ಟೋಲ್, 6) ಹೀರೋ ಹೊಂಡಾ, ವಾಹನ ನ್ಯೋಂಡಣೆ ಸಂಪ್ರೆ, ಕೆಎ-01 ಜಿ-3871, ಉತ್ಪಾದಕ ವರ್ಷ: 2003, ಇಂಧನ ಬಳಕೆ: ಪೆಟ್ಟೋಲ್, 6) ಹೀರೋ ಹೊಂಡಾ, ವಾಹನ ನ್ಯೋಂಡಣೆ ಸಂಪ್ರೆ, ಕೆಎ-01 ಜಿ-3871, ಉತ್ಪಾದಕ ವರ್ಷ: 2003, ಇಂಧನ ಬಳಕೆ: ಪೆಟ್ಟೋಲ್, 6) ಹೀರೋ ಹೊಂಡಾ, ವಾಹನ ನ್ಯೋಂದಣೆ ಸಂಪ್ರೆ ಕೆಎ-01 ಜಿ-3871, ಉತ್ಪಾದಕ ವರ್ಷ: 2003, ಇಂಧನ ಬಳಕೆ: ಪೆಟ್ಟೋಲ್, 6) ಹೀರೋ ಹೊಂಡಾ, ವಾಹನ ನ್ಯೋಂದಣೆ ಸಂಪ್ರೆ ಪ್ರಕ್ಷಗಳು ಪ್ರಥಟಿಗೆ ಸಂಪ್ರೆ ಕೆಎ-01 ಜಿ-3871, ಉತ್ಪಾದಕ ವರ್ಷ: 2003, ಇಂಧನ ಬಳಕೆ: ಪೆಟ್ಟೋಲ್, 6) ಹೀರೋ ಹೊಂಡಾ, ವಿಶ್ವರ ಬಳಕೆ: ಬೆಟ್ಟಿನಲ್, 6) ಹೀರೋ ಮೊಬ್ಬಕಗಳು ಸಿದ್ದರ ಬಳಕೆ: ಬೆಟ್ಟಿನಲ್, 6) ಹೀರೋ ಮೊಬ್ಬಕಗಳು ಸಿದ್ದರ ಬೆಟ್ಟಲ್, 6) ಬೀರೋ ಮೊಬ್ಬಕಗಳು ಸಿದ್ದರ ಬಳಕೆ: ಬೆಟ್ಟಿನಲ್, 6) ಬೀರೋ ಮೊಬ್ಬಕಗಳು ಸಿದ್ದರ ಬೆಟ್ಟಿನಲ್, 60 ಪ್ರಕ್ಷಗಳು ಸಿದ್ದರ ಪ್ರಕ್ಷಗಳು ಸಿದ್ದರ ಬೆಟ್ಟಿನಲ್, 60 ಪ್ರಕ್ಷಗಳು ಸಿದ್ದರ ಪ್ರಕ್ಷಗಳು ಸಿದ್ದರ ಬೆಟ್ಟಿನಲ್ಲಿ ಬೀರ್ಡ ಬೆಟ್ಟನಲ್ಲಿ ಬಿಡ್ಡರ ಬ ಸಂಖ್ಯೆ: 53-01 ಜ-3871, ಉತ್ಪಾದಕ ವರ್ಷ: 2003, ಇಂಧನ ಬಳಕ: ಬೆಟ್ಟೊಲ್. ಬೂ ವಾಗಗಳು, ಟ್ರಿಕ್ ಮತ್ತು ಒಟ್ಟಗಳು ಎರಡ: 1) ವಿವಿಧ ಬೆಕ ಭಾಗಗಳು, ಪ್ರಮಾಣ: 379. 2) ವಿವಿಧ ಅಳತೆಯ ಟೈರ್ಗಳು, ಪ್ರಮಾಣ: 43. 3) ವಿವಿಧ ಅಳತೆಯ ಟ್ಯೂಪ್ಗಳು, ಪ್ರಮಾಣ: 43, ಇತರೆ ಹೆಚ್ಚಿನ ವಿವರಗಳನ್ನು ಮೇಲ್ಯಂದ ಚಕೀರಿಯಿಂದ ಪಡೆಯಬಹುದು. ಸಹಿ/ - stanodolf, 3ನೇ ಪಡೆ, ಕೆ.ಎಸ್.ಆರ್.ಪಿ, ಕೋರಮಂಗಲ, ಬೆಂಗಳೂರು-34

ವಾಸಾಂ/ಬೆಂ.ನ/ಆರ್.ಓ.ಸಂಖೆ.651/ಎಂ.ಸಿ.ಎ/2020-2